

10229

ರೈತ ಭಾಷೆನ್ನ ಮೂಲಕ  
ಅದ್ವಾಚ್ಯಾತ್ ಮಾಡಿಸುವುದು

T

೨೫೦



Digitized by ROJA MEHTA RESEARCH LIBRARY



Digitized by ROJA MUTHIAH RESEARCH LIBRARY

೭೫  
೧೦೨೬೯  
ನೂಚೆ ನೇ.

ದೈತ್ಯಾಜ್ಞಾನಿಕ ಸಾಹಿತ್ಯ  
ಕಳ್ಳಿಕ ಪ್ರಯೋಗ ವಿಧಾನ  
ಕಳ್ಳಿದ ಜೀವ ತಿಂಗಳಲ್ಲಿ ಧಾರ್ಮಾಡದ ಕಣಾಳಿಕವಿದ್ಯಾವಧಾನ  
ಸಂಖುದ ವಾರ್ಷಿಕಾರ್ಥ ವಾಸನೆಭೇಯಲ್ಲಿ ಈ ವಿಪಯವು ಉಂಟುಂತ್ತ  
ನಾಯಿತು. ಆ ಉಂಟಾನ್ಯಾಸವನ್ನು ಸ್ವೀಕೃತಿ ತಿಳಿ ಕಿಂಗ ಪ್ರಜುರಪಡಿಸಲಾಗಿದೆ.  
ದೇಶಿಯ ಭಾವೆಗಳ ಮೂಲಕ ಎಲ್ಲ ತರದ ವಿದ್ಯಾಭ್ಯಾಸವೂ ನಡೆಯಬೇಕೆ  
ನ್ನುವರರೂ, ಈತದೆನ್ನುವರೆಗೂ ಸೊಜಿಸುವ ಕಾರಣಗಳನ್ನು ಕೂಡಿದ  
ನುಟ್ಟಿಗೆ ಸಮ್ಮಾನಿಗಾಗಿ ಇದೆರಲ್ಲಿ ಚೆಚ್ಚಿಸಿದೆ. ಈ ವಿಪಯದಲ್ಲಿ  
ಹಲವು ವರಂಘಳಿಂದಲೂ ಭಿನ್ನಾಭಿಪ್ರಾಯಗಳಿರುವಂತೆಯೇ ಈಗಲೂ  
ಇರುವುದು ಸಹಜವೇ. ಅದರೂ ಹಲವರಿಗೆ ದೇಶಿಯ ಭಾವೆಗಳ ವಿಪಯದಲ್ಲಿ  
ರೂಪ ಸಂಕುಚಿತಾಭಿಪ್ರಾಯಗಳಿಂದಲೂ, ಅಂಗ್ಲೀಯ ಭಾವೆಯ ವಿಪಯದಲ್ಲಿ  
ದ್ವಾರಾ ವಾರ್ನೇಂಹಡಿಂದಲೂ ದೇಶಿಯ ಭಾವೆಗಳಿಗೆ ನ್ಯಾಯವಾಗಿ ಉಂಟಾ  
ಗಟ್ಟಿಕಾಗಿದ್ದ ಸತ್ಯಾರಪ್ತಿ ತಾಯಗಳು ದೂರೆತಿಲ್ಲವೆಂದು ತೋರುವುದು.  
ಈ ಸಂಕುಚಿತಾಭಿಪ್ರಾಯಗಳಿಂದ ಸ್ವಕೀಯವಾದ ದೇಶಿಯ ಭಾವೆಗಳ  
ವಿಪಯದಲ್ಲಿ ಉಂಟಿಗಿರುವ ತಿರಸ್ತಾರಬುದ್ಧಿಯೂ, ವ್ಯಾಮೋಹಡಿಂದ ಪರ  
ಕೀರ್ತನ್ಯವಾದ ಕ್ರಿಯಾಭಾವೆಯ ವಿಪಯದಲ್ಲಿ ಉಂಟಾಗಿರುವ ಆಸಾಧಾರ  
ಣವಾದ ಪ್ರರಸ್ತಾರಬುದ್ಧಿಯೂ ಕೆಲವು ನುಟ್ಟಿಗಾದರೂ ಮಾರ್ಪಡಲು  
ಸಹಾಯವಾದರೆ, ಈ ಉಂಟಾನ್ಯಾಸದ ಉದ್ದೇಶವು ಸಾಫ್ರೆಕವಾದಂತೆ ಭಾವಿ  
ಸುವನ್ನ.

ಮ್ಯಾಸೆರ್ಸು,  
ಅಕ್ಷಯಾಭರ್ತ, ೧೯೮೯.

ಪ್ರಕ್ರಿಯನ್ನು ಈ ವಿಭಾಗವಿಂತೆ  
ಹೂರಗೆ ಒಂದುತ್ತುದ್ದೇಳಿ

ಬಿ. ಕೃಷ್ಣಪ್ಪ,

ಕ್ರಿಸ್ತಾದ ಅಂತರ್ಭೂತ ಪ್ರಫೇಸರ್.

ಪ್ರಕ್ರಿಯದಲ್ಲಿ ಗುರುತು ದಾಖತ್ತುದ್ದೇಳಿ




ಕರ್ನಾಟಕ ವಿಧಾನ  
ಕರ್ನಾಟಕ ಸರ್ಕಾರ, ಮೈಸೂರು  
ಕ್ರ. ನಂ. 10229. ಸಂ. ....

6229

‘ಸ್ವತಂ ಸಾಹಿತ್ಯ ಪರಿಸರ’  
ಸದಸ್ಯ ಕೆ. ಭಾರತ

ತುಪ್ಪದ ಸಂಖ್ಯೆ  
ಕ್ರಮ ಸಂ. 950

T N



ದೇಶಭಾಷೆಗಳ

ಮೂಲಕ

ವಿದ್ಯಾಭ್ಯಾಸ ಮಾಡಿ ಸುನ್ನದು.

— : —

ಅಂಗ್ಲೀಯ ಭಾಷೆಯನ್ನು ತೇಳಿದವರಲ್ಲಿ ಬಹಳವಂದಿ ಈ ವಿಷಯವನ್ನು ಕುರಿತು ಹಲವು ವೃತ್ತಾಂತಪತ್ರಿಕೆಗಳಲ್ಲಿ ಅನೇಕಸಾರಿ ಒದಿರಬಹುದು. ಕೆಲವರು ಆಗಾಗ ನಡೆದ ಉಪನ್ಯಾಸಗಳನ್ನು ಕೇಳಿರಬಹುದು. ಆದರೆ ಕನ್ನಡಿಗರಲ್ಲಿ ಹಲವರು ಈ ವಿಷಯವನ್ನು ಕುರಿತು ಓದಲಾಗಲಿ ಅಥವಾ ಕೇಳಲಾಗಲಿ ಅವಕಾಶವಿಲ್ಲದೆ ಇರಬಹುದಾದ ಕಾರಣ, ಅಂತಹವರ ಸಲುವಾಗಿ ಈ ವಿಷಯದಲ್ಲಿ ಕೆಲವು ಸಂಗತಿಗಳನ್ನು ಮುಂದೆ ವಿವರಿಸಲಾಗುವುದು. **ಶ್ರೀಸ್ತಕೆದಲ್ಲಿಗುರುತ್ವಾಕ್ಷರದ್ವಾರಾ**

ಅಂಗ್ಲೀಯರು ಭರತವಿಂದದಲ್ಲಿ ನೆಲೆಗೊಂಡು ಹಲವು ವರುಷಗಳಾಗುವ ಪರಿಗಳ ಈ ದೇಶೀಯರಿಗೆ ವಿದ್ಯಾಭ್ಯಾಸವಾದಿಸಬೇಕೊಂಬ ಉದ್ದೇಶವೇ ಅವರಿಗೆ ಇರಲಿಲ್ಲವೆಂದು, ಕರಿತ್ರಕರ್ತನೆಂದು ಹೆಸರುಗೊಂಡ ಜಾರ್ಕುಕ್ಲಾರ್ಕ್ ವರ್ತರ್ವಮೂರ್ತಿ ಎಂಬಾತನು ಇಂಗ್ಲಿಂಡಿನ ಹೌಸ್ ಆಫ್ ಲಾರ್ಡ್ಸ್ ಎಂಬ ಶ್ರೀಮಂತಸಂಘದ ಎದಿಂಗೆ ಗೂಡಿ ರಲ್ಲಿ ಸಾತ್ತಿ ಸುದಿದನು. ಹೊತ್ತುಹೊಡಲು ಈ ಇಂಡಿಯಾ ಕಂಪನಿಯವರು ತಮ್ಮ ಈ ದೇಶದ ಪ್ರಸಿದ್ಧಿಗೆ ವಿದ್ಯಾಭ್ಯಾಸ ವಾದಿಸುವುದು ಆವಶ್ಯಕವೆಂದು ಭಾವಿಸಿದು ಸುವರಾ ಗಂಧಿ 1910ರಿಂದ ಈಚೆಗೆ ಎಂದು ತೋರುವುದು. ಆ ಕಾಲದಲ್ಲಿ ಕಂಪನಿಯ ದೈರ್ಘ್ಯರುಗಳಲ್ಲಿ ಬಬುನಾಗಿದ್ದ ಜಾರ್ಕುಕ್ಲಾರ್ಕ್ ಎಂಬಾತನು ಈ ದೇಶದ ಜನರಿಗೆ ತಗತಿಗಳನ್ನು ಕುರಿತು ಬಂದು ಗ್ರಹಿಸಿದ್ದರೂ

950

**ಶ್ರೀಸ್ತಕೆನ್ನು ಈ ವಿಧಾನಕ್ಕಾದ್ಯಾದ್ಯಾ**  
**ದೂರ್ಗಾ ಬಯ್ಯತಕ್ಕದ್ಯಾ**



ಕಂಪೆನಿಯರಿಗೆ ಬಹುಮಾನವಾಗಿ ಅದರಲ್ಲಿ ತಾನು ಚಿಕ್ಕಂದಿನಿಂದಲೂ ಈ ದೇಶದ ವಿಷಯವಾಗಿ ಕಂಡು ಶೇಣಿದ್ದ ಹಲವು ಸಂಗತಿಗಳನ್ನು ವರ್ಣಿಸಿರುವನು. ಆ ಕಾಲದಲ್ಲಿ ಪ್ರಚಾರದಲ್ಲಿದ್ದ ಸಹಗಮನ, ನರಬಲಿ, ಶಿಕ್ಷಣ, ಶಿಕ್ಷಣ ಮೊದಲಾದ ಹಲವು ಪದ್ಧತಿಗಳನ್ನೂ, ಜನರಲ್ಲಿ ಹರಡಿಕೊಂಡಿದ್ದ ದುರುಷಣಿಗಳನ್ನೂ ಖಂಡಿಸಿ, ಇವುಗಳಿಗೆ ಜನರ ಅಜ್ಞಾನವೇ ಕಾರಣವೆಂದೂ, ಅದನ್ನು ತೊಲಗಿಸುವುದಕ್ಕೆ ಜ್ಞಾನ ಪ್ರಸಾರಣವೇ ಸರಿಯಾದ ಮಾದ್ಯಂತರ ವ್ಯಕ್ತಿಗಳಾಗಿ ಹೇಳಿರುವನು. ಜ್ಞಾನಪ್ರಸಾರಣಕಾರ್ಯದಲ್ಲಿ ದೇಶಭಾಷೆಗಳು ಪ್ರಯೋಜನಕರವೇ ಅಥವಾ ಅಂಗ್ಲಭಾಷೆಯು ಹೆಚ್ಚು ಉಪಯೋಗಕರವೇ ಎಂಬುದನ್ನು ಸ್ವಲ್ಪಮಟ್ಟಿಗೆ ಜಚಿತಃ, ಕಡೆಗೆ ಜ್ಞಾನಪ್ರಸಾರಣ ಕಾರ್ಯವನ್ನು ದೇಶಭಾಷೆಗಳ ಮೂಲಕವೇ ಕೈಗೊಳ್ಳುವುದು ಸುಲಭವಾದರೂ ಅಂಗ್ಲಭಾಷೆಯ ಭಾಷೆಯು ಮೂಲಕವೇ ವಿದ್ಯಾಭ್ಯಾಸವಾಡಿಸುವುದು ಒಳ್ಳಿಯದೆಂದು ಬರೆದಿಟ್ಟಿರುವನು. ಆದುದರಿಂದ “ವಿದ್ಯಾಭ್ಯಾಸವು ಯಾವ ಭಾಷೆಯ ಮೂಲಕ ನಡೆಯಬೇಕು?” ಎಂಬ ಪ್ರಶ್ನೆಯು ನೂರಾರು ವರುಷಗಳ ಹಿಂದೆ ಹುಟ್ಟಿದ್ದೀರುತ್ತು, ಕೆಲವರು ತಿಳಿದುಕೊಂಡಿರುವಂತೆ, ಈಚೆಗೆ ಹುಟ್ಟಿದುದಾಗಿಲ್ಲ.\*

ಹೀಗೆ ತಮ್ಮ ಪ್ರಜಿಗಳಿಗೆ ವಿದ್ಯಾಭ್ಯಾಸವಾಡಿಸುವುದು ಅತ್ಯಾವಶ್ಯಕವೆಂಬ ಭಾವನೆಯು ತಲೆದೊರಿದ ಸ್ವಲ್ಪ ಕಾಲದಲ್ಲಿ, ವಿದ್ಯಾಭ್ಯಾಸಕ್ರಮ, ಅಡಳಿತ, ಇವೇ ಮೊದಲಾದುವುಗಳನ್ನು ಕುರಿತು ಉಗಳಿಸಿ ರಲ್ಲಿ ಕಂಪೆನಿಯ ಡ್ರೆಂಪ್ಲರುಗಳು ಅಜ್ಞಾನ ಪತ್ರಕಲೆಂದನ್ನು ತಮ್ಮ ದೇಶದ ಪೊರ್ತಿಗೆಲ್ ಮತ್ತು ದೊರೆಗಳ ಅಪ್ಪಣಿಯನ್ನು ಪಡೆದು, ಉಗಳಿಸಿ ನೆಯ ಇಸವಿ ಜ್ಞಾನ ಇ ನೆಯ ತಾರೀಖಿನ ದಿನ ಹೊರಡಿಸಿದರು. ಈ ಅಜ್ಞಾನಪತ್ರಕೆಯ ಒಂದು ನೆಯ ಪ್ರಕರಣದಲ್ಲಿ ದೇಶಭಾಷೆಯ ವಿದ್ಯಾವಂತರ ಪ್ರೋತ್ಸಾಹಕಾಗಿಯೂ, ಸಾಹಿತ್ಯಾಭಿನ್ಯಾದಿಗಾಗಿಯೂ, ದೇಶಭಾಷೆಯ ರಲ್ಲಿ ಜ್ಞಾನಪ್ರಸಾರಣ ಮಾಡುವುದಕ್ಕಾಗಿಯೂ ಕಂಪೆನಿಯ ಹುಟ್ಟಿವಳಿಯಲ್ಲಿ ಒಂದು ಲಕ್ಷ ರೂಪಾಯಿಗಳಿಗೆ ಕಡಿಮೆಯಿಲ್ಲದಂತೆ ವೆಚ್ಚ ವಹಿಡಲು ಗವರ್ನರ್ ರ್ ಜನರಲ್ಲಿರವರಿಗೆ ಅಧಿಕಾರವಿರುತ್ತುದೆಂದು ನಿಯಮವಾಯಿತು. ಪರಂತು ಈ ಅಜ್ಞಾನಪತ್ರದಲ್ಲಿ ಅಂಗ್ಲಭಾಷೆಗೂ ಪೊತ್ತಾತ್ಮಕವಾಜ್ಞಾಯಕ್ಕೂ ಪ್ರಾಧಾನ್ಯವನ್ನು ಕೊಟ್ಟಂತೆ ಕಂಡುಬರುವುದಿಲ್ಲ.

ಅದರ ಕಂಪೆನಿಯವರು ಈ ಕಾಲದಲ್ಲಿ ಅನೇಕ ರೂಪದ ಗಳನ್ನು ನಡೆಯಿಸಬೇಕು

\*Vide—Printed Parliamentary Papers relating to the affairs of India ; General Appendix, (I).

ಕಾಗಿದ್ದು ದರಿಂದ ವಿದ್ಯಾಭ್ಯಾಸವಿವುದಲ್ಲಿ ವಿಶೇಷಪ್ರಯ್ಯಗಳನ್ನು ನಡೆಯಿಸಲು ಅಗದಿದ್ದರೂ ದೇಶಭಾಷೆಗಳಿಗೆ ಪ್ರಾಶ್ನೆಕೊಡಬೇಕೇ, ಅಥವಾ ಅಂಗ್ಲಭಾಷೆಯನೂಲಕ ವಿದ್ಯಾಭ್ಯಾಸವಾಡಿಸಬೇಕೇ ಎಂದು ಜಚ್ಚೆ ಮಾತ್ರ ನಡೆಯುತ್ತಿರುತ್ತು. ಕಂಪೆನಿಯ ಅಧಿಕಾರಗಳಲ್ಲಿ ಈ ವಿಷಯದಲ್ಲಿ ಭಿನ್ನಭಿಪ್ರಯವು ತೆಗೆದೊರಿತು. ಕಡೆಗೆ ಅಂದಾಂವಿಲಿಯಂ ಬೆಂಟೆಕ್ಸ್ ಎಂಬ ಗೌಡ್ರು ಜನರಲ್ಲಿರವರ ಕಾಲದಲ್ಲಿ ಪೊತ್ತಾತ್ಮಕವಿದ್ದೇಗೇ ಪ್ರಾಶ್ನೆವಂಬಾಲಿತು. ಈಕಾಲದಿಂದ (೧೮೫೩) ಅಂಗ್ಲಭಾಷೆಯು ರಾಜಭಾಷೆಯಾದುದಿಲ್ಲದೆ, ವಿದ್ಯಾಭ್ಯಾಸವು ಅಂಗ್ಲಭಾಷೆಯ ಮೂಲಕ ನಡೆಯುವ ಪದ್ಧತಿಯಾಗಿ ವಿಶೇಷವಾಗಿ ಪ್ರಚಾರಕ್ಕೆ ಬಂತು.

ಕಂಪೆನಿಯವರೂ ಈ ದೇಶದ ಅಧಿಕಾರಗಳೂ, ಈ ಭಾವಾವಿದ್ಯಗಳನ್ನು ಕಲಿತುಕೊಳ್ಳಬಹುದಾದ ಕೆಲವರಿಂದ ಜನಸಾಮಾಜಿಕದಲ್ಲಿಲ್ಲಾ ಜ್ಞಾನಪ್ರಸಾರಣವಾಗಿವುದೆಂದೂ, ತಮ್ಮ ದೇಶಭಾಷೆಯ ಪ್ರಜಿಗಳಲ್ಲಿ ಅಭಿಪೂರ್ಣಗೆ ಬರುವರೆಂದೂ ವಾಸ್ತವವಾಗಿಯೂ ಸಂಬಿಕೊಂಡಿದ್ದರು. ಇದೂ ಅಲ್ಲದೆ ರಾಜ್ಯಭಾರವನಾಡುವುದರಲ್ಲಿ ದೇಶಭಾಷೆಯ ನೌಕರರ ಮೂಲಕ ಸಮರ್ಪಕವಾದ ಸಹಾಯವು ದೊರೆಯುವುದು ಅತ್ಯಾವಶ್ಯಕವಾಗಿದ್ದು ದರಿಂದ ಅಂಗ್ಲಭಾಷೆಯನ್ನಿರುತ್ತಿರಿತರಿಗೆ ನೌಕಂಗಳನ್ನು ಕೊಡಲು ಪ್ರಾರಂಭವಾಡಿದರು. ಮೊದಲೊದಲು ಅಂಗ್ಲಭಾಷೆಯನ್ನು ಕಲಿತವರಿಗೆ ಸರಕಾರದ ನೌಕರಿ ಸಿಕ್ಕುವುದು ಅಷ್ಟವೇಂದೂ ಕಾಣಿಸಿದ್ದರೂ, ಕಡೆಕಡೆಗೆ ಈಭಾಷೆಯನ್ನು ಕಲಿತವರು ಸರಕಾರಿ ನೌಕರಿಯನ್ನು ಸಂಪೂರ್ಣದೇ ಇದ್ದುದೇ ಅಷ್ಟವೇ ವಾಗಿತ್ತು ಬಂದಿತು. ನ್ಯಾಯಸಾಧನಗಳಲ್ಲಿಯೂ, ದೇಶಭಾಷೆಯ ಸಂಸಾಥಗಳೊಡನೆಯೂ, ಇತರ ದೇಶಭಾಷೆಯನ್ನು ದೊಡ್ಡ ಮನುಷ್ಯರೊಡನೆಯೂ ನಡೆಯುತ್ತಿದ್ದ ಸಂಭಾವನೆ ಪತ್ರಷ್ಟವಹಾರಗಳಿಗೆ ಅಂಗ್ಲಭಾಷೆಯನ್ನೇ ಬಳಸುವ ಪದ್ಧತಿಯು ವಿಶೇಷವಾಗಿ ಪ್ರಾಚೀರ್ಯಕ್ಕೆ ಬಂದುದರಿಂದ, ಅಭಾಷೆಗೆ ಅತ್ಯಾವಶ್ಯಕ ಪ್ರಕ್ರಿಯುಂಬಾಯಿತು. ಕಡೆಗೆ ಇಂಗ್ಲಿಷ್ ಭಾಷೆಯನ್ನು ತಿಳಿಯದವರಿಗೆ ಅಪ್ಪು ಮಾನಮರ್ಪಾದಿಗಳಿರದಂತೆಯೂ ಅಣಿತು. ಮೊನ್ಯೆಮೊನ್ಯೆಯವರಿಗೂ ನಮ್ಮ ದೇಶದಲ್ಲಿಲ್ಲಾ ಅಂಗ್ಲಭಾಷೆಯನ್ನಿರಿಯದವರು ಕೆಲಸಕ್ಕೆ ಬಾರದವರೆಂಬ ಭಾವನೆಯೂ ಬೇರೂರುತ್ತಿದ್ದ ವಿಷಯವು ಅನೇಕಂಗೆ ತಿಳಿದೇ ಇದೆ.



ಮೇಲೆಹೇಳಿದಂತೆ ಅಂಗ್ಲೀಯಭಾಷಾಪ್ರಚಾರಕ್ಕೆ ಏರಡು ಉದ್ದೇಶಗಳಿಷ್ಟರೂ, ಬಂದು ನಾತ್ರ, ಅಂದರೆ, ಅಂಗ್ಲೀಯಭಾಷಾವಿದರನ್ನು ಸರಕಾರದ ನೌಕರಿಗೆ ಅರಿಸಿಕೊಳ್ಳಲಿಲ್ಲ, ಸಂಪೂರ್ಣವಾಗಿ ನರವೇರಿತು. ವಿದ್ಯಾವಂತರಾದ ದೇಶೀಯರು ಅಂಗ್ಲ ಭಾಷೆಯ ಗ್ರಂಥಗಳನ್ನು ತಮ್ಮ ತಮ್ಮ ದೇಶಭಾಷೆಗಳಿಗೆ ಪರವತ್ತಿಸಿ ಜನನನುವಾಯದಲ್ಲಿ ಪಾಠ್ಯ ಕ್ಷೇತ್ರವಿದ್ಯಾಪ್ರಚಾರವನ್ನು ನಾಡಬೇಕೆಂಬ ಏರಡನೆಯ ಉದ್ದೇಶ ನಾತ್ರ ಅಂತಹಿಗೆ ಕೈಗೂಡಿತ್ತು. ಈ ಅಪೂರ್ಣ ಫಲಕ್ಕೆ ಬಂದು ಕಾರಣವನ್ನು ಸಹಜಿಸಬಹುದು. ನೋಡಲು ಅಂಗ್ಲೀಯಭಾಷಾಭಿಜ್ಞರಿಗೆ ದೊರೆತ ಅಸಾಧಾರಣವಾದ ಪದವಿಸೂ, ಗೌರವವೂ ಆ ಭಾಷೆಯನ್ನು ರಿತವರಲ್ಲಿ ಬಂದು ಬಗೆಯ ಅಹಂಕಾರವನ್ನು ಒಳಗೊಂಡಿತ್ತು. ಹಲವಂಗೆ ಉಂಟಾಗಿದ್ದ ಈ ಬಗೆಯ ಅಹಂಕಾರವು ಕಡೆಗೆ ದೇಶೀಯ ವಿಷಯಗಳೆಂದರೆ ಶುಷ್ಟಿವಾದವೆಂದು ಭ್ರಮೆಯನ್ನೂ ಸಹ ಉಂಟು ನಾಡಿದುದರಿಂದ ಪಾಠ್ಯ ಕ್ಷೇತ್ರವಿದ್ಯಾನ್ನು ದೇಶಭಾಷೆಗಳ ಮೂಲಕ ಜನರಲ್ಲಿ ಹರಡುವ ಪ್ರಯತ್ನಗಳನ್ನು ನಡೆಯಿಸಲು ಸಾಧ್ಯವಿಲ್ಲದೆ ಹೋರಿಯಿತು.

ಜನರಲ್ಲಿ ದೇಶಾಭಿನಾನವು ಹುಟ್ಟಿ ಬಳೆಯುತ್ತ ಬರಲು, ಪಾಠ್ಯ ಕ್ಷೇತ್ರವಿದ್ಯೆಗೂ ಪೌರ್ವಿಕ್ಷೇತ್ರಗೂ ಇರತಕ್ಕ ಪರಸ್ಪರ ಸಂಬಂಧವು ತಿಳಿಯುತ್ತ ಬಂತು. ಇದು ಅಲ್ಲದೆ ಅಂಗ್ಲೀಯಭಾಷೆಯನ್ನು ಕಲಿತವಂಗೆ ಪೂರ್ವದಂತೆ ಪ್ರೋತ್ಸಾಹನೂ, ವಾನವನ್ನು ತೋರಿಸಿ ಸ್ಕೇರ ಹಾಗೆ ಆಗುತ್ತ ಬಂದಂತೆಲ್ಲಾ, ದೇಶಭಾಷೆಗಳಿಗೂ ಪ್ರೋತ್ಸಾಹವನ್ನು ಒಂಟುವಾಡಬೇಕೆಂಬ ಅಭಿಲಾಷೆಯು ದಿನದಿನಕ್ಕೂ ಹೆಚ್ಚಿತ್ತ ಬರುತ್ತಿದೆ. ಇದರ ಜೊತೆಗೆ ವಿದ್ಯಾಭ್ಯಾಸದ ನಿಜವಾದ ಬೆಲೆಯೂ, ಉದ್ದೇಶವೂ ಜನಂಗಿ ಗೊತ್ತಾಗಲು, ಜನಸವಾದಾಯದಲ್ಲಿ ಜಾಷ್ಟಾನವನ್ನು ಹರಡಬೇಕಾದರೆ, ದೇಶಭಾಷೆಗಳೇ ಗತಿಯಂದು ಜನಂಗಿ ಈಗೀಗ ಜೆನಾಗ್ಗಿ ಗೊತ್ತಾಗುತ್ತಾಬಂದಿದೆ. ಈಕೆಗೆ ನಾಲ್ಕೆಡು ವರುಷಗಳಿಂದಂತೂ ನಿಯತಕಾಲಿಕ ಪತ್ರಿಕೆಗಳಲ್ಲಾ, ಉಪನ್ಯಾಸಮಂದಿರಗಳಲ್ಲಾ ವಿದ್ಯಾಭ್ಯಾಸವು ದೇಶಭಾಷೆಗಳ ಮೂಲಕ ನಡೆಯಬೇಕೋ ಇಲ್ಲವೇ ಅಂಗ್ಲಭಾಷೆಯ ಮೂಲಕ ನಡೆಯಬೇಕೋ ಎಂಬ ವಿಚಾರವು ತುನಃ ತುನಃ ಚರ್ಚೆಯಾಗುತ್ತಿರುವುದು. ಈ ಚರ್ಚೆಯಲ್ಲಿ ಅಂಗ್ಲಭಾಷಾಭಿನಾಗಳು ಹೇಳುವ ನರತುಗಳು ಎಷ್ಟು ಹುಟ್ಟಿಗೆ ನಿಜವಾದವೆಂದು ಈಗ ಪರೀಕ್ಷೆಸೋಣ :—

(೨) “ಇಂಡಿಯಾದೇಶದಲ್ಲಿ ಇಂತ ಭಾಷೆಗಳಿರುವುದು. ಈ ಭಾಷೆಗಳನ್ನು ನಾತನಾಡುವ ಜನರಲ್ಲೆ ಲಾ ಐಕನ್ಯತ್ವವನ್ನು ಒಂಟಿಸಬೇಕೆಂದರೆ, ಅಂಗ್ಲಭಾಷೆಯು ಪರನಾವಶ್ಯಕ. ಇದರ ಸದಾಯಾದಿಂದಲೇ ಸಾಧಾರಣವಾಗಿ ಭರತಿಂಡೆದ ವಿದ್ಯಾವಂತರಲ್ಲಿ ಲಾ ಐಕನ್ಯತ್ವವು ತಲೆದೊರಿದೆ. ಈ ಭಾಷೆಯ ಪ್ರಖಾರಕ್ಕೆ ಎಪ್ಪತ್ತಿ ಹಾಕಿದರೆ ಅಪ್ಪು ಜನರಲ್ಲಿ ಬಕ್ಕಟ್ಟು ತಪ್ಪಿಯೇಗುವುದು.”

ಹೀಗೆಂದು ಹೇಳುವವರು ಆನೇಕರಿರುವರು. ಇದೇನೇಲ್ಲ ಪ್ರಬಲವಾದ ಆಕ್ಷೇತನೆಯಂತೆಯೇ ತೋರುವುದು. ಅದರೆ ಅಂಗ್ಲಭಾಷೆಯನ್ನು ಅರಿವರು ಭರತಿಂಡದಲ್ಲಿ ಲಾ ಎಷ್ಟು ಮಂದಿ ಇರುವರೆಂದು ಲೆಕ್ಕ ಹಾಕಿ ಸೋಧಿದರೆ ಸುವಾರುಹತ್ತಾರುಲಕ್ಕೆ ಜನರನ್ನು ನಾತ್ರ ಸಿಕ್ಕಬಹುದು ಮೂನತ್ತೊಂದೂವರೆ ಕೋಟಿ ಜನರಲ್ಲಿ? ಹತ್ತಾರುಲಕ್ಕೆ ಮಂದಿ ಎಲ್ಲಿ? ಈ ಕೆಲವು ಲಕ್ಕೆ ಜನರಲ್ಲಿಯಾದರೂ ಸರ್ಬಭಾಗಗಳಲ್ಲಾ ಲಿಕಮಕ್ಕೆ ಇರುವುದೆಂದು ಎಷ್ಟು ಮಂದಿ ಧೈರ್ಯದಿಂದ ಹೇಳಬಲ್ಲರು? ಬಂದಂತೆ ಇತ್ತು ಜನ ಅಂಗ್ಲೀಯ ವಿದ್ಯಾವಂತರಲ್ಲಾ ಲಿಕಮಕ್ಕೆ ವಿರುವುದೆಂದು ಒಪ್ಪಿದರೂ, ಉಳಿದ ಸುವಾರು ಮೂವತ್ತುಕೋಟಿ ಜನಗಳ ಗತಿಯೇನು? ಈಗ ಅಂಗ್ಲಭಾಷೆಯನ್ನು ತಿಳಿಯದವರಲ್ಲಿ ಲಿಕಮಕ್ಕೆವೇ ಇಲ್ಲವೇ? ಆವರಿಗೆ ಸ್ವಮತಾಸತ್ತಿಯಾಗಲಿ, ಸ್ವಭಾಷಾಭಿನಾನವಾಗಲಿ, ಸ್ವದೇಶಪ್ರಕ್ರಿಯಾಗಲಿ, ಸ್ವಾಂಧುಪ್ರೇಮವಾಗಲಿ ಇಲ್ಲವೇ ಇಲ್ಲವೇನು? ಇವೇ ನೋಡಲಾದ ಪ್ರತ್ಯೇಗಳಿಗೆ ಸಾಧುಕ್ಕೆ ಕವಾಗಿಯೂ ಸಮರ್ಪಕವಾಗಿಯೂ ಇರುವ ಉತ್ತರಗಳು ದೊರೆಯಾಲಾರವು.

ಇದೂ ಅಲ್ಲದೆ ಬಂದು ಜನಾಂಗದಲ್ಲಿ ಲಿಕಮಕ್ಕೆವು ನೆಲೆಗೊಳ್ಳಬೇಕಾದರೆ, ಭಾಷೆಯೋದೇ ಸಾಧನವಲ್ಲ. ಇದಕ್ಕೆಂತಲೂ ಪ್ರಬಲವಾದ ರಾಜ್ಯಭಾರದ ಲಕ್ಷ್ಯತೆ, ಶ್ರಾವಚರಿತ್ರೆ, ಪ್ರಾಚೀನಸಾಹಿತ್ಯ, ಪ್ರಾಣಾಳಾನುಕೂಲ್ಯಾಗಳು—ಇವೇ ಮುಂತಾದ ಇತರ ಸಾಧನಗಳೂ ಇವೆ.

ಸ್ವಿಟ್ರಾಲೆಂಡಿನ ಈಗಿನ ಪರಿಸ್ಥಿತಿಯನ್ನು ಸ್ವಲ್ಪ ಯೋಜಿಸಿಸೋಧಿದರೆ, ದೇಶದ ಲಿಕಮಕ್ಕೆ ಭಾಷೆಯು ಅಷ್ಟು ಮಧ್ಯವಾದ ಸಾಧನವಲ್ಲವೆಂದು ಸ್ವಲ್ಪವಾಗುವುದು. ಆ ದೇಶದಲ್ಲಿ ಕ್ರಿಸ್ತಮತದ ಏರಡು ಮುಖ್ಯಾಭಿಗಾಂಡ ರೋಮ್‌ಕಾಥೋಲಿಕ್ (ಸೇಕಡಾ ಲಂರಷ್ಟು) ಪಾರಿಷ್ಟೆಂಬ್ (ಸೇಕಡಾ ಆಫ್ ರಷ್ಟು) ಎಂಬ ಪಂಗಡಗಳ



ಜನರಿದುವರು ಈ ಎರಡು ಕಾಳಿಗಳಿಗೂ ಹಿಂದೆ ಅತ್ಯಂತ ಸೋರವಾದ ಕಡಿದಾಟಗಳು ಯಶಸೋಪಿನ ಅನೇಕ ದೇಶಗಳಲ್ಲಿ ನಡೆದುವು. ಈಗಲೂ ಈ ಪಂಗಡಗಳಲ್ಲಿ ಮತ ವಿಷಯಕವಾದ ಸೋಹಾದೆವು ಇಲ್ಲ. ಸುವಾರು ಇಂಥಾ ಪ್ರಜಿಗಳಿಗಿರುವ ಅದೇಶದಲ್ಲಿ ಮೂರುಭಾಷೆಗಳು ಪ್ರಚಾರದಲ್ಲಿವೆ. ಜರ್ಮನ್‌ಭಾಷೆಯು ಸುವಾರು ಸೇಕ ಡಾ ಇಂ ರಷ್ಯ ಪ್ರಜಿಗಳಿಗೂ, ಸ್ರೀಕೃಂತಾ ಇಂ ರಷ್ಯ ಇನ್‌ಗೂ, ಇಂಗ್ಲೊಲಿಯಂ ಭಾಷೆಯು ಸೇಕಡೊ ಇ ರಷ್ಯ ಮಂದಿ ಪ್ರಜಿಗಳಿಗೂ ವೂತ್ತಭಾಷೆಗಳಾಗಿರುವುವು. ಇತರ ಭಾಷೆಗಳನ್ನೂ ವಾತನಾಡುವ ಪ್ರಜಿಗಳು ಸುವಾರು ಸೇಕಡೊ ಮೂರರನ್ನು ಇರುವರು. ಇಂತಹ ರಾಜ್ಯದಲ್ಲಿಯೂ ಬಿಕಮ್ಮೆನ್ನು ರೂಢಿಮೂಲವಾಗಿರುವುದು.

ಈಗ ಇಂಡಿಯಾದೇಶದಲ್ಲಿಯೂ ಹಲವು ನಿಖಾರಗಳಲ್ಲಿ ಇಂಗ್ಲಿಷನ್ನು ತಿಳಿದವರಲ್ಲಿ ವಹತ್ತರವಲ್ಲದೆ ಎಲ್ಲಾ ಜನರ ಮನಸ್ಸು ಪ್ರಚಲಿತವಾಗಿ ಆವರಲ್ಲಿ ಬಂದು ಬಗೆಯಾಗ್ಯಾಭಾವವು ತಲೆದೊರುತ್ತಿರುವುದು. ಇದಕ್ಕೆ ಮುಖ್ಯವಾಗಿ ದೇಶಭಾಷೆಗಳ ವ್ಯತ್ಪತ್ತಿತಪಕ್ತಿ, ಕಾಗಳು, ರೈಲು, ಟೆಲಿಗ್ರಾಫ್ ಮುಂತಾದುವುಗಳು ಕಾರಣವೆಂದು ಹೇಳಬಹುದು. ಅನುದರಿಂದ ಅಂಗ್ಲಭಾಷೆಯ ಮೂಲಕ ಮೇಲ್ತರದ ವಿದ್ಯಾಭ್ಯಾಸವನ್ನು ನಡೆಯಿಸುವ ಪದ್ಧತಿಯನ್ನು ನಿಲ್ಲಿಸುವುದರಿಂದ ಜನರಲ್ಲಿ ಒಕ್ಕಟ್ಟು ತತ್ವವಾದಂದು ಹೇಳುವುದರಲ್ಲಿ ಬಹಳ ನಿಜಾತವಿಲ್ಲ.

(-)"ಅಂಗ್ಲಭಾಷೆಯ ಮೂಲಕ ವಿದ್ಯಾಭ್ಯಾಸವಾಡಿಸುವ ರೂಪಿಯನ್ನು ನಿಲ್ಲಿಸಿದರೆ ಆ ಭಾಷೆಯ ಪ್ರಾಬ್ಲೆಮ್ ಕಡಿಮೆಯಾಗಿ ಹೋಗುವುದು. ಜನರಲ್ಲಿ ರಾಜಭಾಷೆಯ ಪ್ರಚಾರವು ತಪ್ಪಿಹೋಗುವುದು"

ಎಂಬುದೇ ಅಂಗ್ಲಭಾಷಾಭಿವಾಸಿಗಳ ಏರದನೆಯ ಇಸ್ತೇಪ. ಅದರೆ ನಿಜಾರವಾಡಿ ಸೋರಿದರೆ ಈ ಅಷ್ಟೇವಕ್ಕೂ ಆವಕಾಶವಿರುವಂತೆ ತೋರುವುದಿಲ್ಲ. ಈಗ ಉಚ್ಚ ತರದ ಪಾತ್ರಾ ಕ್ಷೇತ್ರವಿದ್ಯಾಭ್ಯಾಸವನ್ನು ವಾಡುವವರೆಲ್ಲರೂ ಸಮರ್ಥರಾಗಿರಲಿ, ಅಸಮರ್ಥರಾಗಿರಲಿ, ಆ ಭಾಷೆಯನ್ನು ಕಲಿಯಲೇಬೇಕಾಗಿರುವುದು. ಸಮರ್ಥರಂತೂ ಒಂದಿ ಆ ಭಾಷೆಯಲ್ಲಿ ಪ್ರವೀಣರಾಗುವುದು ಸಹಜ. ಅಂಗ್ಲೋಯಂಭಾಷೆಯಲ್ಲಿ ಅಭಿರುಚಿಯಲ್ಲದವರೂ ಅದನ್ನು ಓದಬೇಕೆಂದು ನಿರ್ಬಂಧಿಸುವುದರಿಂದ, ಅವರು ತಮೆ ಇಷ್ಟವಾದ ಇತರ ಭಾಗಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಳ್ಳಲು ಈಗ ಆವಕಾಶವೇ ಇಲ್ಲ. ಅಂಗ್ಲೋಯಂಪ್ರಭುತ್ವ ರೂಢಿಮೂಲವಾದ ಈ ಸೂರು ನರುವು

ಗಳ ಕಾಲದಲ್ಲಿ ಅಂಗ್ಲಭಾವಾ ಪರಿಷಯವನ್ನು ಪಡೆದು ಇರುವವರ ಸಂಖ್ಯೆಯು ಅನುಮಾಪಿಸಿದೆ ನಿರ್ಣಯವಾಗಿಲ್ಲ. ಆವರಲ್ಲೂ ಆ ಭಾಷೆಯಲ್ಲಿ ಪ್ರಕ್ರಿಯನ್ನು ಪಡೆದಿರುವವರು ಬಹಳ ಸ್ವಲ್ಪ. ಸಾಧಾರಣವಾಗಿ ಇಂತಹವರು ಆ ಭಾಷೆಯಲ್ಲಿ ಅಭಿರುಚಿಯಿದ್ದಂತಹವರೇ ಆಗಿರುವರು. ಇನ್ನು ಮುಂದೆ ಅಂಗ್ಲಭಾಷೆಯ ಮೂಲಕ ಉಚ್ಚ ತರದ ವಿದ್ಯಾಭ್ಯಾಸವನ್ನು ನಡೆಯಿಸುವ ಪದ್ಧತಿಯನ್ನು ಬದಲಾಯಿಸಿದರೂ ಅಂಗ್ಲಭಾಷಾಪ್ರವೀಣರ ಸಂಖ್ಯೆಯು ಈಗಿಂತಲೂ ಕಡಿಮೆಯಾಗಲಾರದು. ಏಕೆಂದರೆ ಆ ಭಾಷೆಯಲ್ಲಿ ಅಸಕ್ತಿಯಿರುವವರು ಅದನ್ನು ಬಂದು ಬಿಡಿ ಕೆಭಾಷೆಯನ್ನೂಗಿತೆಗೆದುಕೊಂಡು ಆಗಲೂ ಆದರಲ್ಲಿ ಪ್ರಕ್ರಿಯನ್ನು ಸಂಪಾದಿಸಿಕೊಳ್ಳಲು ಯಾರ ಅಡ್ಡಿಯೂ ಇರುವುದಿಲ್ಲ.

ಈ ಅಷ್ಟೇವಕ್ಕೆ ಸಂಬಂಧಿಸಿರುವ ಮತ್ತೊಂದು ಪ್ರಾರ್ಥಪಕ್ಷವನ್ನು ಅಂಗ್ಲಭಾವಾ ಖಿವಾಸಿಗಳು ತಂಡು ಬಂಡ್ಲುವಿಲ್ಲ, ಆದೇನೇದರೆ :—

"ಈಗ ಅಂಗ್ಲಭಾಷೆಯಲ್ಲೇ ಪೊತ್ತಪ್ರವಚನಗಳು ನಡೆಯುತ್ತಿರುವುದರಿಂದಲೂ, ಈಗ ಈ ಭಾಷೆಗೆ ಕೊಳ್ಳಿರುವ ಪ್ರಮುಖ್ಯತೆಯಿಂದಲೂ, ವಿದ್ಯಾರ್ಥಿಗಳಿಗೆ ಅಂಗ್ಲಭಾಷೆಯಲ್ಲಿ ಹೆಚ್ಚು ಕುಶಲತೆಯುಂಟಾಗುವುದು. ಈ ಪದ್ಧತಿಯನ್ನು ಬದಲಾಯಿಸಿದರೆ ಅಂಗ್ಲಭಾಷೆಯಲ್ಲಿ ಅನೇಕರಿಗೆ ಪ್ರಾರ್ಥಿಸುವುದಿಲ್ಲ."

ಇದಕ್ಕೂ, ಕವ್ಯತರವಾದ ಇಂಗ್ಲಿಷ್‌ಭಾಷೆಯಮೂಲಕ ಬೋಧನೆಯು ನಡೆಯುತ್ತಿರುವುದರಿಂದ ಕರ್ತವ್ಯ ಸಾಧಾರಣರೂ ಸಹ ಆ ಭಾಷೆಯನ್ನು ಕಲಿಯಬೇಕೂ ಗಿಡೆ. ಸಾಧಾರಣ ತರದ ವಿದ್ಯಾರ್ಥಿಗಳು ಇಂಗ್ಲಿಷ್‌ಭಾಷೆಯ ಮೂಲಕ, ಜರ್ಮನೀ, ಫೋರ್ಮೇಶ, ಭೌತಿಕರಾಸಾಯನಾದ ಕಾಸ್ಟಗಳನ್ನು ಕಲಿಯಲು ಈಗ ಬಹಳಕಾಲ ಹಿಡಿಯುವುದು. ಇವರಾಗಿ ಬುದ್ಧಿ ವಂತರಾದ ವಿದ್ಯಾರ್ಥಿಗಳೂ ಹಿಂದೆ ನಿಲಿಬೇಕಾಗಿರುವುದು. ದೇಶಭಾಷೆಗಳಲ್ಲಿ ಈ ವಿಷಯಗಳಿಲ್ಲವನ್ನೂ ಕಲಿಸಿಕೊಂಡಿದರೆ ತರಗತಿಯ ವಿದ್ಯಾರ್ಥಿಗಳಿಲ್ಲರೂ ಬೋಧಿಸಿದ ವಿಷಯಗಳನ್ನು ಬಹಳ ಸುಲಭವಾಗಿ ಕಲಿಯುವುದರಿಂದ ಬಹಳ ಕಾಲವು ವಿಗುವುದು. ಈ ಕಾಲವನ್ನು ಇಂಗ್ಲಿಷ್‌ಭಾಷೆಯನ್ನು ಕಲಿಸುವುದಕ್ಕಾಗಿ ಶಾಪಯೋಗಿಸಿಕೊಳ್ಳಬಹುದು. ಆದುದರಿಂದ ಇಂಗ್ಲಿಷ್‌ಭಾಷೆಯನ್ನು ಕಲಿಯುವುದಕ್ಕೆ ಹೆಚ್ಚು ಕಾಲವು ದೊರೆತಂತಾಗಿ ಆದರಲ್ಲಿನ



ಜ್ಞಾನವು ಆಗಿನಂತೆಯೇ ಇರುವುದು ಎಂದು ದೇಶಭಾಷಾಭಿವಾಸಿಗಳು ಸಹಾಯ ನವನ್ನು ಹೇಳುವರು.

(ಇ) “ಲತ್ತಮನುವರ್ಗದ ಶಾಸ್ತ್ರಗ್ರಂಥಗಳೂ, ಪಾಠಪ್ರಸ್ತುತಗಳೂ ದೇಶಭಾಷೆಗಳಲ್ಲಿ ಸಾಕಾದೆಮುಂಟು ಇರುವುದಿಲ್ಲ. ಆದುದರಿಂದ ಇಂಗ್ಲೀಷ್ ಭಾಷೆಯಲ್ಲೇ ಮೇಲ್ತರದ ವಿದ್ಯಾಭ್ಯಾಸವಾಡಿಸುವುದು ಅವಶ್ಯಕ”

ಹೀಗೆಂದು ಅಂಗ್ಲಭಾಷಾಭಿವಾಸಿಗಳು ಮತ್ತೊಂದು ಅಡಿಯನ್ನು ತರುವರು. ಮೇಲೆಮೇಲೆ ನೋಡಿದರೆ ಇಡು ಬಹಳ ಪ್ರಬಲವಾದ ಪಾಠಿಯೆಂದು ತೋರುವುದು. ಆದರೆ ವಾಸ್ತವವಾಗಿ ಇದಕ್ಕೂ ಆಧಾರವಿಲ್ಲ. ಹಲವು ದೇಶಭಾಷೆಗಳಲ್ಲಿ ಉತ್ತಮವಾದ ಅಧ್ಯಾತ್ಮಪಾಠಗ್ರಂಥಗಳಲ್ಲವೇಂಬುದೇನೋ ಬಹಳ ಮಟ್ಟಿಗೆ ನಿಜ. “ಹುಚ್ಚಿಬಿಟ್ಟಿಕೊರತು ಮದುವೆಯಾಗದು; ಮದುವೆಯಾದ ಕೊರತು ಹುಚ್ಚಿಬಿಡದು” ಎಂಬ ಗಾದೆಯಂತೆ ದೇಶಿಯಭಾಷೆಗಳ ಗ್ರಂಥಗಳಿಗೆ ಧಾರಾಳವಾದ ಪ್ರೋತ್ಸಾಹದೊರೆತೊರತು ಹೊಸ ಹೊಸ ಗ್ರಂಥಗಳು ಹುಟ್ಟಿಲಾರವು, ಹೊಸಗ್ರಂಥಗಳು ಹುಟ್ಟಿದೊರತು ದೇಶಭಾಷೆಗಳಿಗೆ ಪ್ರೋತ್ಸಾಹದೊರೆಯಲಾರದು ಎಂಬಂತೆ ಆಗಿರುವುದು. ಗ್ರಂಥಕರ್ತರಿಗೆ ಪೂರ್ವಕಾಲಿನ ದೊರೆಯುತ್ತಿದ್ದಂತೆ ಈಗ ರಾಜಾತ್ಮಕ ಯವು ವಿಶ್ವಲವಾಗಿಲ್ಲ ಪ್ರಜಾಪ್ರೋತ್ಸಾಹವು ದೊರೆಯುವಂತಿಲ್ಲ. ಆದುದರಿಂದ ಗ್ರಂಥಕರ್ತರಿಗೆ ಗಿರಾಕಿ ದೊರೆತೊರತು ಅವರು ಗ್ರಂಥಗಳನ್ನು ಬರೆಯುವಹಾಗಿಲ್ಲ. ಬರೆದರೂ ಅನೇಕರು ಮುದ್ರಿಸುವ ಹಾಗಂತೂ ಇಲ್ಲವೇ ಇಲ್ಲ-ಒಂದುವೇಳೆ ಅವರು ಸಾಲನೋಲಗಳನ್ನು ನಾಡಿ ಮುದ್ರಿಸಿದರೂ ಕೆಲವೇ ಕೆಲವು ಪ್ರತಿಗಳಿಗಂತಲೂ ಹೆಚ್ಚಾಗಿ ವಾರಿಕೆಯಾಗಲಾರವು. ಉಳಿದ ಪ್ರತಿಗಳೆಲ್ಲವನ್ನೂ ಮೂಲೆಗುಂಪಾಗಿ ವಾಡಬೇಕಾಗುವ ಅವನ್ನು ತಪ್ಪಿಸು. ಈಪರಿಸ್ಥಿತಿಯಲ್ಲಿ ಉತ್ತಮವಾರ ಗ್ರಂಥಗಳು ಹೆಚ್ಚಾಗಿ ಹುಟ್ಟಿವುದು ಹೇಗೆ? ದೇಶಭಾಷೆಗಳಲ್ಲಿ ವಿದ್ಯಾಭ್ಯಾಸವು ನಡೆಯುವಹಾಗಾದರೆ ಪ್ರತಿಯೊಬ್ಬ ವಿದ್ಯಾಧಿಯಾ ತನ್ನ ತರಗತಿಯ ಪಾಠಪ್ರಸ್ತುತಗಳಿಗಂದೊಂದು ಪ್ರತಿಯನ್ನು ಕೇಗೆದೂಳಿಲ್ಲಿಬೇಕಾಗುವುದು. ಉತ್ತಮತರದ ಗ್ರಂಥವನ್ನು ಬರೆದರಿಗೆ ಪ್ರೋತ್ಸಾಹವು ದೊರೆಯುವುದೆಂಬ ನಿರ್ದಿಷ್ಟಿಯಂದ ಹಲವು ಗ್ರಂಥಗಳು ಹುಟ್ಟಿವುವು. ಆದುದರಿಂದ ಅಂಗ್ಲಭಾಷಾಭಿವಾಸಿಗಳು ತಂದೊಡ್ಡಿವ ಈ ಅಡಿಗೆ ದೇಶಭಾಷಾಭಿವಾಸಿಗಳ ವಾದವೇ ಮಾಡಿಗೆ ಇರುವುದು.

(ಇ) “ದೇಶಭಾಷೆಗಳಲ್ಲಿ ಪಾರಿಭಾಷಿಕಕಬ್ಧಗಳು ಇಲ್ಲ; ಪೊತ್ತುತ್ಯಭಾಷೆಗಳಲ್ಲಿ ರುವ ಸ್ತಾಂದರ್ಜನನ್ನು ದೇಶಭಾಷೆಗಳಿಗೆ ತುಂಬುವುದಕ್ಕೆ ಆಗುವುದಿಲ್ಲ. ಆದುದರಿಂದ ದೇಶಭಾಷೆಗಳಲ್ಲಿ ವಿದ್ಯಾಭ್ಯಾಸವಾಡಿಸುವುದನ್ನು ಪ್ರತಿರಂಭಿಸಿದರೆ ವಿದ್ಯಾಧಿಕರ್ಗಳು ಈಗ ಸಂಪಾದಿಸುತ್ತಿರುವುದು ಮೇಲ್ತರದ ಶಿಕ್ಷಣವನ್ನು ಪಡೆಯಲಾರರು.”

ಎಂದು ಮತ್ತೊಂದು ಆಷ್ಟೇವಣೆಯನ್ನು ವಾಡುವರೆ. ಸೀರಿನಲ್ಲಿ ಇಂದಿಗೆ ದೇಶಭಾಷೆಗಳನ್ನು ಕಳಿತ್ತಿಲ್ಲವೆಂದು ದಾಖಿಸುವುದರಿಂದ ಏನು ಫಲವೋ, ಈ ಆಷ್ಟೇವಣೆಯಿಂದಲೂ ಅನ್ವೇತಿಸ್ತೋಣಿಸಿ. ಹೊಸಹೊಸ ಗ್ರಂಥಗಳು ಹುಟ್ಟಿಲು ಅವಕಾಶವೂ ಪ್ರೋತ್ಸಾಹವೂ ಇಲ್ಲದೇ ಇರುವಾಗ, ಈಗಿರುವ ಗ್ರಂಥಗಳೂ, ಪಾರಿಭಾಷಿಕಕಬ್ಧಗಳೂ ಅನ್ವೇತಿಸುವುದರಿಂದ ಹೊಸಹೊಸ ಗ್ರಂಥಗಳನ್ನು ಇರುವುದಿಲ್ಲ. ಸರಿಯಾದ ಅವಕಾಶವೂ ಪ್ರೋತ್ಸಾಹವೂ ದೊರೆತರೆ, ಈನ್ಯಾಸತೆಗಳು ಕಾಲಕ್ರಮದಲ್ಲಿ ತಾನಾಗಿಯೇ ಸರಿವಡಾವುವು.

ಭರತವಿಂಡದ ಭಾಷೆಗಳಲ್ಲಿ ಸಂಸ್ಕೃತದ ಪಾರ್ಬಲ್ಯವು ಹರಡಿರುವಕಾರಣ ಆ ಭಾಷೆಯಿಂದ ನಾಗೆ ಬೇಕಾದ ಪಾರಿಭಾಷಿಕಕಬ್ಧಗಳನ್ನು ಕಲ್ಪಿಸಿಕೊಳ್ಳುವುದು ಸುಲಭ; ಆವಶ್ಯಕವಾದರೆ, ಅಂಗ್ಲಭಾಷೆಯಲ್ಲಿರುವ ಪಾರಿಭಾಷಿಕಕಬ್ಧಗಳನ್ನೇ ಉಪಯೋಗಿಸಿಕೊಳ್ಳಬಹುದು. ಈ ಎರಡನ್ಯಾಸ ವಾಗ್ರಂಥವನ್ನು ಅನುಸರಿಸುವುದರಿಂದ ಒಂದೊಂದು ಭಾಷೆಯವರೂ ಒಂದೇವಾಗಿಗೆ ಒಂದೊಂದು ರೀತಿಯಾಗಿ ಹೇಳುವುದಕ್ಕೆ ಬಹುದು, (ಉದಾಹರಣೆ Oxygen-ಅನ್ನಜನಕ, ಪ್ರಾಣವಾಯು) ಎಲ್ಲರೂ ಒಂದೇ ಕಬ್ಧವನ್ನು ಉಪಯೋಗಿಸುವುದು ಸುಲಭವಾಗುವುದು. ಆದರೆ ಅಂಗ್ಲಭಾಷಾ ಕಬ್ಧಗಳನ್ನು ದೇಶಿಯ ಭಾಷೆಗಳಲ್ಲಿ ಬೆರಿಸುವುದು ಒಳ್ಳೆಯದಲ್ಲವೆಂದು ಕೆಲವರು ತಲೆಯಲ್ಲಾದಿಸಬಹುದು. ದೇವಭಾಷೆಯನ್ನಿಸಿಕೊಳ್ಳುವ, ಅತಿಪ್ರಾಚೀನವಾದ, ಚೆನ್ನಾಗಿ ವ್ಯವಸೀಫನಾದ ಸಂಸ್ಕೃತ ಭಾಷೆಯಲ್ಲಿ ಸಹ, ದ್ವಾರಿತ ಮುಂತಾದ ಭಾಷೆಗಳ ಕೆಲವು ಕಬ್ಧಗಳು ಸೀರಿನೆಯೆಂದು ಭಾವಾತ್ಮಕಜ್ಞರು ಹೇಳುವಾಗ, ಈ ಅಡಿಗೆ ಗಮನಕೊಡುವ ಪ್ರಶ್ನೆಕೆವಲ್ಲ. ಈ “ಶುದ್ಧ” ಭಾಷಾಭಿವಾಸಿಗಳ ಅಡಿಗಳಿಂದ,



ಈವರಿಗೆ ಅನೇಕವಾಗಿ ಹುಟ್ಟಿರಬಹುದಾಗಿದ್ದ ಶಾಸ್ತ್ರಗ್ರಂಥಗಳು, ಹಲವರು ಭಾಷಾಸೇವಕರ ಮನೋಪರಂಜಲೀ ಲೀನವಾಗಿ ಹೋಗಿವೆ. ಇದು ಹೀಗಿರಲಿ.

ಒಂದುವೇಳೆ ದೇಶಭಾಷೆಗಳ ಮೂಲಕ ವಿದ್ಯಾಭ್ಯಾಸವಾಡಿಸುವ ಪದ್ಧತಿಯು ಕ್ಷಮಿಗೆ ಬಂದರೂ, ಅಂಗ್ಲೀಯ ಭಾಷೆಯನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತೇ ತಂಡ ನಿರ್ಬಂಧವಿಲ್ಲವಾದುದರಿಂದ ಆ ಭಾಷೆಯಲ್ಲಿರುವ ಉತ್ತಮಗ್ರಂಥಗಳನ್ನು ಉಪಾಧ್ಯಾಯರು ಒಂದಿ ವಿದ್ಯಾರ್ಥಿಗಳಿಗೆ ಬೋಧಿಸುವುದಕ್ಕಾಗಲಿ, ತಕ್ತುರಾದ ವಿದ್ಯಾರ್ಥಿಗಳೇ ಆ ಭಾಷೆಯಲ್ಲಿರುವ ಅಂತಹ ಗ್ರಂಥಗಳನ್ನು ಒಂದಿ ಹೆಚ್ಚು ಸಂಗತಿಗಳನ್ನು ಕಲಿಯುವುದಕ್ಕಾಗಲಿ ಯಾರಾಧಿಕ್ಯಾಯ ಇರುವುದಿಲ್ಲ. ಆದುದರಿಂದ ಕ್ಷಮಿಗಳ ಗುಣದಲ್ಲಿ ವ್ಯಾತ್ಪಾಸವಾಗಲು ಕಾರಣವಿಲ್ಲ.

(ಾ) “ ಈ ದೇಶದ ಭಾಷೆಗಳಲ್ಲಿ, ಬಂಗಾಳ, ಹಿಂದಿ, ಮರಾಠಿ, ಗುಜರಾತಿ, ತೆಲುಗು—ಈ ಭಾಷೆಗಳನ್ನು ಬಿಟ್ಟೇ ಉಳಿದ ನೂರನೆಲವತ್ತೀರಡು ಭಾವೇಗಳು ಅಪ್ಯ ಅಭಿವೃದ್ಧಿ ಸ್ಥಿತಿಯಲ್ಲಿಲ್ಲ. ಆದುದರಿಂದ ಸರ್ವತ್ರ ದೇಶಭಾಷೆಗಳಲ್ಲಿ, ವಿದ್ಯಾಭ್ಯಾಸವಾಡಿಸುವುದು ಸಾಧ್ಯವಿಲ್ಲ.”

ಎಂದು ಮತ್ತೊಂದು ಅಧಿಕ್ಯಾಯನ್ನು ತಂಡೆಡುವರು. ಆದರೆ ಹಲವು ಭಾಷೆಗಳು ಹಿಂದಿ ಇವೆಯೆಂದು ಮುಂದಕ್ಕೆಬಂದಿರುವ ಕೆಲವು ಭಾಷೆಗಳನ್ನು ಹಿಂದಕ್ಕೆ ನೂಕುವುದು ಯಾವನಾಧ್ಯಾಯ? ಆಫ್ವೆದಿಗೆ ಬಂದಿರುವ ಭಾಷೆಗಳಲ್ಲಿದ್ದರೂ ಮೇಲ್ತರದ ವಿದ್ಯಾಭ್ಯಾಸವು ನಡೆಯುವುದಕ್ಕೆ ಆವಕಾಶವುಂಟಾದರೆ ಉಳಿದ ಭಾಷೆಗಳೂ ಜಾಗ್ರತೆಯಾಗಿ ಆಫ್ವೆದಿಗೆಬರಲು ಪ್ರೌತ್ತಾಹಕೊಳ್ಳುತ್ತಿರುತ್ತಾಗುವುದಿಲ್ಲವೇ? ಆದುದರಿಂದ ಈ ಅಷ್ಟೇವಕ್ಕೂ ಸರಿಯಾದ ಆಧಾರವಿಲ್ಲ.

(ಇ) ಒಂದೇಪ್ರಾಂತದಲ್ಲಿ ಯಲವು ಭಾಷೆಗಳನ್ನುಡುವ ಜನರು ಇರಬಹುದು. ಅಂತಹವರಿಗೆ ಆಯಾ ಪ್ರಾಂತದಲ್ಲಿ ಪ್ರಬಲವಾಗಿರುವ ಭಾಷೆಯನ್ನೇ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಿದರೂ ಒಂದೇ, ಅಂಗ್ಲೀಯ ಭಾಷೆಯನ್ನು ಉಪಯೋಗಿಸಿದರೂ ಒಂದೇಗೆ ಅಂಗ್ಲೀನಿಸಿದರೂ ಒಂದೇ. ಆದುದರಿಂದ ಈಗಿನಕ್ಕುನುವೇ ಒಳ್ಳೆಯಾಗುವುದು.” ಎಂದು ಅಂಗ್ಲಭಾಷಾಭವಾನಿಗಳು ವಾದಿಸುವರು.

ಈನಾಡಕ್ಕೂ ಅಷ್ಟುಬಲವಾದ ಆಧಾರವಿರುವಂತೆ ತೆಲೀರುವುದಿಲ್ಲ. ಏಕೆಂದರೆ ಹಿಂದೂಸಾಫಿನದ ಭಾಷೆಗಳಿಗೆ ಪರಸ್ಪರ ಇರುವ ಸಂಬಂಧವು ಅಂಗ್ಲೀಯಭಾಷೆಗೂ ಅವುಗಳಿಗೂ ಇರುವ ಸಂಬಂಧಕ್ಕಿಂತ ಸಮಾನವಾಗಿರುವುದು. ಇದೂಈಲ್ಲದೆ ಯಾವ ಪ್ರಾಂತದಲ್ಲಿಯಾದರೂ ಪ್ರಬಲವಾಗಿರುವ ಭಾಷೆಯನ್ನು ಮನೆಯಲ್ಲಿ ನಾಶನಾಡದೇ ಇರುವವರು ಅಲ್ಲಿಲ್ಲಿದ್ದರೂ, ಆವರು ತಮ್ಮ ನಾಶ್ಯಭಾಷೆಯ ಜೀವಕಿಗೆ ಸುತ್ತುಮುಕ್ತಿ ಲೂ ಪ್ರಚಾರದಲ್ಲಿರುವ ದೇಶಭಾಷೆಯನ್ನು ಪ್ರತಿಯತಿ ಕಲಿತೇ ಇರುವರು. ಆದುದರಿಂದ ಅಂತಹ ಭಾಷೆಯಲ್ಲಿ ವಿದ್ಯಾಭ್ಯಾಸ ನಾಡಿಸುವುದು ಕೇವಲ ಆಪರಿಕಿತವಾಗಿರುವ ಅಂಗ್ಲೀಯಭಾಷೆಯ ಮೂಲಕ ವಿದ್ಯಾಭ್ಯಾಸ ನಾಡಿಸುವುದಕ್ಕಿಂತ ಲೂ ಎಷ್ಟೋ ಮೇಲಿಲ್ಲವೇ?

(ಇ) ಅಂಗ್ಲಭಾಷಾಭವಾದಿಗಳು ಮತ್ತೂ ಒಂದು ಆತಂಕವನ್ನು ತೆಲೀರಿಸಿಕೊಡುವರು. ಆದು ಯಾವುದೆಂದರೆ—

“ ಅಂಗ್ಲಭಾಷೆಯು ಜಗದ್ವಾಯಿ ಪಿಯಾದ ಭಾಪೆ. ಅದನ್ನು ಎಪ್ಪುಜನರು ಎಪ್ಪುಜೆನ್ನಾಗಿ ಕಲಿತರೆ ಅಪ್ಪೊ ಬಳ್ಳಿಯದು. ಅಂತಹವರಿಗೆ ಪ್ರಪಂಚದ ಯಾವಭಾಗಕ್ಕೆ ಹೋದರೂಭಾಷೆಯಾಸಂಬಂಧವಾದ ತೊಡಕು ಇರಲಾರದು.” ಎಂಬಿದು.

ಆದರೆ, ಇಲ್ಲಿ ದೇಶಭಾಷಾಭವಾನಿಗಳು ನಾಡಿಸುವುದು ಏನೆಂಬುದನ್ನು ಜೆನ್ನಾಗಿ ತಿಳಿದುಕೊಳ್ಳಿದೆಯಾದುದು ಆವಶ್ಯಕ. ಆವರು ಮೇಲ್ತರದ ವಿದ್ಯಾಭ್ಯಾಸವನ್ನು ಅಂಗ್ಲಭಾಷೆಯ ಮೂಲಕ ನಡೆಯಿಸಬಾರದೆಂದು ಹೋಕುವರೇ ಹೊರತು, ಅಂಗ್ಲಭಾಷೆಯನ್ನೇ ಕಲಿಯಬಾರದೆಂದು ಹೋಕುವುದಿಲ್ಲ. ಆದುದರಿಂದ ಕೇವಲ ಪರಿಷಯ ವಿಲ್ಲದುದೂ ಸರಳವಲ್ಲದುದೂ ಆದ ಅಂಗ್ಲಭಾಷೆಯ ಮೂಲಕ ವಿದ್ಯಾಭ್ಯಾಸ ನಾಡಿಸುವುದಕ್ಕೆ ಬದಲು, ಬಾಲ್ಯದಿಂದಲೂ ತಿಳಿದಿರುವ ದೇಶಭಾಷೆಗಳ ಮೂಲಕ ವಿದ್ಯಾಭ್ಯಾಸವಾದಿದರೆ, ವಿದ್ಯಾಭ್ಯಾಸವೇ ಜೆನ್ನಾಗಿಯಾಗಿ ಸುಲಭವಾಗಿಯಾಗಿ ಜಾಗ್ರತೆಯಾಗಿಯಾಗಿ ಆಗುವುದು. ಹೀಗೆ ಉಳಿಯುವ ಕಾಲವನ್ನು ಅಂಗ್ಲಭಾಷಾಭಾಷಾಭವಾನಾಗಿಸಿದ್ದೀರಿ ಅದರಲ್ಲಿ ಹೆಚ್ಚಾಗಿಂದಿಕ್ಕಿರುವನ್ನು ಪಡೆಯಲು ಯಾವ ಅಧಿಕ್ಯಾಯ ಇಲ್ಲ. ಆದುದರಿಂದ ಇಂಗ್ಲಿಷ್‌ಭಾಷೆಯ ಪ್ರಚಾರಕ್ಕೆ ಯಾವುದೆಂದು ಕೊರತೆಯಾಗಿಸುವುದಿಲ್ಲ.



న పద్ధతియంతే విద్యేశలియుక్తిరువచరల్లి హలవంగి ఈ కష్టావాద అంగోయి  
భాసేయిన్న కెలియువుదే పరమోదీఎతవాగి బిట్టురుస్తుదు. హిందె రావణ  
నొడనే యుద్ధమాడుత్రిద్దలక్ష్మిను మంచుభోదాగ, శ్రీరామదేవరింద  
పళ్ళాప్తానాద ఆంజనేయను సుమేళానిగి బేశాద మంతుకయింతమహందు  
తిళియదే జంద్రదోరోపవటవన్నో కూతుతుండుకొట్టంతే, నమ్మి విద్యో  
ధిగశు పరీష్కారరు లభేతవన్ను తిళిదుకొళ్ళలారదే తాపుచునగ్రంథగశ  
భారవేల్లచన్నూ తమ్మతలేయల్లి ధరిసబేకాగిరుపుదు. అవరల్లి ఈ విషయాను  
ముఖ్యి, ఇదు అముఖ్యానెంబుదన్ను తిళిదుకొళ్టువ శక్తియు జెన్నొగి వృద్ధి  
యాగిరుచుదిల్లనాదుదంంద, ఓదద ప్రతిభాగవన్నూ బాయిపాతమాదువ  
అభ్యున్పవ తానాగి బండుబిట్టురుపుదు

అదుదంంద నమ్మివిద్యోధిగశు తమ్ము కష్టవన్ను సులభపదిసికొళ్టు  
పుదక్కుగి సుధామన వ్యయంతిరున పిష్టుగ్రంథగశ తరణాహోగబేశాగు  
పుదు. పిష్టుత్తుస్తుకగశనయాయదింద సంపాదిసికొండ జ్ఞానదబిలయు అప్పు  
శుక్కుష్టునాదుదిందు యారుతానేశేశబలర్లు? తమ్ముమాక్షుభాసేయల్లో విద్యో  
భ్యాసవమాదువ అంగోయి విద్యోధిగశు ఓదునగ్రంథగశన్ను, ఆదేదజీయ  
భారతేయ విద్యోధిగశు ఓదువ గ్రంథగశన్నూ కోరుతిసినోదిదరే ఈ  
భాగదల్లిరువ వ్యత్సుస్తి స్వష్టవాగుపుదు. అంగోయి విద్యోధిగశు  
దొడుడొడుడు గ్రంథగశన్ను వ్యాసంగమాది సిష్టుష్టవాద జ్ఞానవన్ను  
సంపాదిసికొళ్టువురు. భారతేయ విద్యోధిగశాదరిలో తక్కుమట్టిగే సణ్ణ  
వాగిరువ పాతగ్రంథగశన్నూ ఓద గ్రహిసికొళ్టువ శక్తి ఇల్లదే, దుద్ది  
సంబిలియింద బరెద పిష్టుత్తుస్తుకగశ మరియుగబేశాగిద. సానుధ్వనిరు  
వమరుశూడ తమ్ము పాతత్తుస్తుకగశన్ను ఓదికొళ్టువరే కూరతు, హింజు  
గ్రంథగశన్ను ఓది జ్ఞానవికాసమాదికొళ్లులు ఆవంగి ఆవశాతవిరుపుదిల్ల.  
అదుదంంద అస్యభాసేయ మంతుక ఆవంగి ఆగుత్తిరువ జ్ఞానలాఘవ  
అప్పు శుక్కుష్టువాగిరుపుదిల్ల.

(7) “ శ్రీప్రవృవగ్రద ఉపాధ్యాయరు సాకాదమ్పు మంది  
దేశియరల్లే దోరెయలారరు; ఆదుదరింద దేశభూపేగళన్నరిత  
అస్యదేశద ఉపాధ్యాయరన్న సంపాదిసబేశాగుపుదు. ఆదరే జంత  
హనరు కేలవరు సిక్కుపుదూ కష్ట ఆదారణ విద్యాభ్యాసపు  
అప్పు సమహంకారిగారలారదు.”

హీగిందు అంగ్లభావాభమానిగశు కేళువరు. ఆదరే ఇదరల్లి కథాయిం  
తప్ప కెళ్లాగిల్ల. ఏకెందరే—సుసంస్కృతమనస్కరండ ఉపాధ్యాయరిగి అస్య  
భాషిగశన్న కలియుపుదు అప్పు ప్రయాసకరపల్ల. సాకాదమ్పు భ్రూతాను  
హవిద్దరే, ఉత్తమతరద చోధుకరన్న యావ దేశదిందలాదరూ కరికర  
బహుదు. ఇంతసరు ఆయా దేశభూసేగశన్నో కలితు ఆయా దేశియ  
భాషిగశల్లే పాతప్రవచనగశన్న నడయిసుపుదరల్లి ప్రచలవాద ఆది  
యేనూ ఇల్ల.

హీగి అంగ్లభావాభమానిగశు తందోద్దువ హలపు ఆశ్చేపగళిగూ  
సనమధానగశన్న కేళికొండుబండుదాయితు. ఈగ దేశభావాభమాని  
గశు ఈ విషయదల్లి ఏను కేళువరెందు నోరోదోరి. ఇవరు ఈగినపద్ధతి  
యుంద హలపు కేడకుగశుంఖాగివేయిందు కేళువరు. ఇవుగశల్లి కేల  
వన్ను పుండ ఆయాసందఫ్ఫదల్లి సంశ్చేపవాగి కేళిదే. ఆదరూ వాదప్ర  
తివాదగశన్న స్పష్ట పడిసుపుదక్కాగి పునః కేళువుదు ఆవక్కుకవేందు  
తోరుపుదు.

(8) “ అంగ్లభాసేయ సులభమాగి కలియతక్కు భాసేయల్ల. భాసిగ  
శన్న కలియబేశాదరూ ఆదక్కే బండుబగేయ సామధ్యాపు విద్యోధియల్లి  
రబేశు. ఆదిల్లదిద్దరే కలిక భాసేయల్లి సమహంకార జ్ఞానపుంటగలా  
రదు. యానాగ సాకాదమ్పు భావాజ్ఞానవిల్లప్పు, అభాసేయ మంతుక పడెద  
తిళివళికయెల్లవు కనసిన వ్యత్తాంతదంతే ఆస్యాప్తువాగిరుపుదు. ఆదుదంంద  
లే ఈగిన హలపు విద్యోవంతంగే ఉపంపువ జ్ఞానమాక్రవాగిరుపుదు. ఈగి



ದೆಯಾಗುವುದೂ ಕನ್ನಾಗುತ್ತಿರುವುದೂ ತೇಗ್ರದೆಯಾಗದ ಸೇಕದಾ ೧೦—೩೦  
ರಷ್ಟು ಪರೀಕ್ಷೆಗೆ ಪರಿಣಾಮವು ಎಲ್ಲಾರೂ ತಳದೇ ಇರುವುದು. ಅವರಲ್ಲಿ  
ಅಪ್ಪಸ್ತಲ್ಲಿ ಜನರು ತನಿಂದಿರುವುದು ಬಹಳ ಪ್ರಯತ್ನಿಸುವರು. ಉಳಿದವರು ಕೊರ್ಮಿ  
ಕಚೇರಿಗಳ ಬಾಗಿಲು ಕಾಯುವರು. ನಾಸ್ತಿವನಾಗಿ ನೋಡಿದರೆ ಹೀಗೆ ಉತ್ತೀರ್ಣ  
ರಾಗದವರೆಲ್ಲರೂ ಆಯೋಗ್ಯರಿಂದು ಹೇಳಲಾಗುವುದಿಲ್ಲ. ದೇಶಭಾಷೆಗಳ ಮೂಲಕ  
ವಿದ್ಯಾಭ್ಯಾಸವು ನಡೆವ ಪರೀಕ್ಷೆಗಳ ಫಲಿತಾಂಶನ್ನು, ಅನ್ಯಭಾಷೆಯ ಮೂಲಕ  
ವಿದ್ಯಾಭ್ಯಾಸ ನಡೆವ ಅದೇ ದರ್ಜೆಯ ಇತರ ಪರೀಕ್ಷೆಗಳ ಫಲಿತಾಂಶನ್ನು ಹೋ  
ಲಿಸ ನೋಡಿದರೆ ಈ ವ್ಯತ್ಯಾಸಕ್ಕೆ ಕಾರಣವು ಗೊತ್ತಾಗುವುದು.

ನಿಬೀಂವನಸ್ತುಗಳ ನವ್ಯನಾದರ ನಮಗೆ ಎನ್ನೋಳಿಂತೆಯಾಗುವುದು. ನಜೀ  
ವಿಗ್ರಹದ ಇಷ್ಟೆಷ್ಟುಂದುನುಂದಿ ವಿದ್ಯಾಧಿಗಳು ಅಭಿವೃದ್ಧಿಗೇ ಬರಲು ಅವಕಾಶ  
ನಿಲ್ಲದೆ ನಿರಾಕರಾಗಿ ಸಂಸಾರಯಾತ್ರೆಯನ್ನು ನಡೆಯಿಸಬೇಕಾಗುವುದು ಮತ್ತು  
ಪರಿಭಾಷಕರನಾದದ್ವಾರಾ ವಾಚಕರೇ ಉಹಿಸಿಕೊಳ್ಳಬಹುದು. 10229

(ಇ) ಅಂಗಭಾಷೆಯ ಮೂಲಕ ವಿದ್ಯಾಭ್ಯಾಸವನ್ನು ಪಡೆದವರಿಗೂ ದೇಶ  
ಭಾಷೆಯ ಮೂಲಕ ಪಡೆದ ವಿದ್ಯಾಧಿಗಳಿಗೂ, ಭಾಷೆಯ ವಿಷಯದಲ್ಲಿ ಮಾತ್ರ  
ವ್ಯತ್ಯಾಸಕಂಡುಬಂದು ಇತರ ವಿಷಯಗಳಲ್ಲಿ ಎರಡುಬಗೆಯ ವಿದ್ಯಾಧಿಗಳೂ ಸಮು  
ವಾಗಿದ್ದರೂ ಅವರವರಿಗೆ ಭೇದಗಳು. ಒಹು ಜಾಗತಿಕಾಗಿ ಕಾಳಿಸಿಕೊಳ್ಳುತ್ತಾ  
ಬರುವುವು. ಅಂಗಭಾಷೆಯ ಮೂಲಕ ವಿದ್ಯಾಭ್ಯಾಸವನ್ನು ಪಡೆದವರಿಗೆ ಒರಬರು  
ತಾ, ಸ್ವಮತ, ಸ್ವಜನ, ಸ್ವಸಂಪ್ರದಾಯ, ಸ್ವಮೇನ, ಸ್ವಭಾಷೆಗಳಲ್ಲಿ ಅನುರಾಗವು  
ಕಡಿಮೆಯಾಗುತ್ತಾ ಬರುವುದು ಅನೇಕ ಸಂದರ್ಭಗಳಲ್ಲಿ ಪರಕಟವಾಗುವುದು.  
ಇನ್ನು ಕೆಲವು ಮಾತ್ರಾಗಂತೂ ಅಂಗಭಾಷೆಯನ್ನಿರಿಯದವರ ವಿಷಯದಲ್ಲಿ  
ಕೇವಲ ಆಗಾರವನೂ, ಅಸಹ್ಯವೂ ತಳಿದೇಶೀರುವುತ್ತಾ. ಹಿಂದೆ ಶಿರ್ದಿಗೆಸ್ಥಿದ್ದಂತೆ,  
ವಿದ್ಯಾವಂತರ ಸಹಾಯವು ಜನಸಾಮಾನ್ಯಂಗೆ ಲಭ್ಯಸುವುದಕ್ಕೆ ಖೂದುಲಾಗಿ ಅಂಗೀ  
ಯವಿದ್ಯಾವಂತಿಗೂ ಇತರಿಗೂ ಸಂಖಿಷಣೆಯಿಂದ ಕಡಿಮೆಯಾಗುತ್ತಾ ಬಂದಿರುವುದು  
ಅಕ್ಷಂತ ತೋಜನಿಯವಾಗಿದೆ.

ತ್ರಿಮಂಜಿ... 950

(ಇ) ಅನ್ಯಭಾಷೆಯ ಮೂಲಕ ವಿದ್ಯಾಭ್ಯಾಸ ನಡೆಯುವುದರಿಂದ ಹಳೆಯ  
ರಾತ್ರಿಯೂ ಜಗಲೂ ಕನ್ನಪಟ್ಟಿ ವ್ಯಾಯಾಮ ವಿಶಾಂತಿಗಳಿಗೂ ಗಮನಕೊಡದೆ  
ಅರೋಗ್ಯವನ್ನು ಹಾಳುಮಾಡಿಕೊಳ್ಳುತ್ತಲಿರುವರು. ಇತರ ದೇಶಗಳಲ್ಲಿ ವಿದ್ಯಾವಂ

(ಇ) ಕೆಳಗಿನ ಕರಗಿಗಳಲ್ಲಿ ವಿದ್ಯಾಧಿಗಳು, ಚರಿತ್ರ, ಭಾಗೀರಾಜ ಇವೇ ಮೇಲೆ  
ಅಂದ ವಿಷಯಗಳನ್ನು ದೇಶಭಾಷೆಗಳಲ್ಲಿ ಬಿಂದುವುದರಿಂದ, ಮೇಲ್ತು ರಾಗತಿಗಳಲ್ಲಿ ಇದೇ  
ವಿಷಯಗಳನ್ನೇ ಇಂಗ್ಲಿಷ್‌ಭಾಷೆಯಲ್ಲಿ ತೆಗೆದು ಬಿಂದುವುದರು. ಬಿಂದುವಿಷಯ  
ಮನ್ನೇ ತನಿಂದಿರುವುದು ಬಿಂದುವುದಕ್ಕೆ ಅನೇಕ ವಿದ್ಯಾಧಿಗಳಿಗೆ ಮನ್ನೇ ಬರುವುದಿಲ್ಲ.  
ಹೀಗಿರುವುದರಿಂದ ಈ ವಿದ್ಯಾಧಿಗಳಿಗೆ ನಿನ್ನನ್ನು ನಾಂತರಾಗುವುದು ಹೇಗೆ?  
ಆಗ ದೇಶಭಾಷೆಗಳಲ್ಲೇ ಬೋಧಿಸುವುದರ ಫಲವನ್ನು ಅಲೋಚಿಸಿ ನೋಡೋಣ.  
ಕೆಳಗಿನ ಕರಗಿಗಳಲ್ಲಿ ಬಿಂದುವುದಕ್ಕೆ ಮೇಲಿನ ತರಗತಿಗಳಲ್ಲಿ ಹೆಚ್ಚು ಸಂಗತಿಗಳನ್ನು  
ಬಿಂದುವೇಕಾಗಿದೆಯಂಬುದು ಎಲ್ಲಿಗೂ ತಿಳಿದವಿಷಯವೇ ಆಗಿದೆ. ಆದಕಾರಣ  
ಮೇಲೆಮೇಲೆ ಹೋಗುತ್ತಾ ಬೇರೆಬೇರೆ ವಿಷಯಗಳಲ್ಲಿ ಹೆಚ್ಚು ಹೆಚ್ಚು ಸಂಗತಿಗ  
ಇನ್ನು ಕಲಿಯುತ್ತಾ ಹೋಗುವರು. ಅದುದರಿಂದ ವಿದ್ಯಾಧಿಗಳಿಗೆ ಬೇರೆಬೇರೆ  
ವಿಷಯಗಳಲ್ಲಿ ಆಗ ಆಗುವುದಕ್ಕೆ ತಲ್ಲಾ ಹೆಚ್ಚು ತಿಳಿವಳಿಕೆಯುಂಟಾಗುವುದು.  
ಇದರಿಂದ ಅವರಲ್ಲಿ ವಿಚಾರಕಕ್ಷೆಯುಹೆಚ್ಚು ಅವರಜ್ಞಾನವೂ ನಿನ್ನನ್ನು ವಾಗಿತ್ತು  
ಬರುವುದು.

(ಇ) ಈಗಲಾದರ್ಲೋ ನವ್ಯ ವಿದ್ಯಾಧಿಗಳು ಕವ್ಯದಿಂದ ಸಂಪಾದಿಸುವ  
ಜ್ಞಾನವು ಉತ್ತಮಕ್ಕೂ ನಾಗಿಲ್ಲದಿರುವುದು ವಹಕ್ತರವಲ್ಲದೆ, ಈ ಅನ್ಯಭಾಷೆಯ ವಹಿಕಾ  
ತ್ವದಿಂದ ಅವರಲ್ಲಿ ಪರನಾಸಕ್ತಿಯೂ ಕಡಿಮೆಯಾಗುತ್ತಿರುವುದು. ಪರೀಕ್ಷೆಯಲ್ಲಿ  
ತೇಗ್ರದೆಯಾದಬಳಿಕ ತನ್ನಪೂರ್ವತ್ವಸ್ತುಗಳನ್ನು ಗಮಿಸಿ ಅಥವಾ ಅದೇವಿಷಯವನ್ನು  
ಕುರಿತು ಬರೆದಿರುವ ಕ್ರೀಷ್ಟ ತರನಾದ ಇತರ ಗ್ರಂಥಗಳನ್ನು ಗಮಿಸಿ ಬಿಂದುತ್ತಿರುವುದು  
ವರು ಎಷ್ಟುಮಂದಿತಾನೇ ಸಿಕ್ಕುವರು? ಅದುದರಿಂದಲೇ ಈ ದೇಶದಲ್ಲಿ ವಿದ್ಯಾ  
ಭಾಷೆಕ್ಕೆ ಜ್ಞಾನಾಂಶನೇಯೇ ಫಲವಾಗಿರುವುದಕ್ಕೆ ಬಿಂದುಲು, ಪರೀಕ್ಷೆಯಲ್ಲಿ ತೇಗ್ರದೆ  
ದೆಯಾಗಿವುದೇ ಪರಮಫಲವಾಗಿ ಪರಿಣಾಮಿಸಿದೆ. ವಿದ್ಯಾವಂತರಲ್ಲಿಯೇ ಪರನಾಸ  
ಕ್ತಿಯು ಅಭಿವೃದ್ಧಿಯಾಗಲು ಅವಕಾಶವಿಲ್ಲದಿರುವಾಗ, ಜನರಲ್ಲಿ ಪಾಂಡಿತ್ಯವು ಹೇಗೆ  
ತಾನೆ ಹೆಚ್ಚು ವುದು?

(ಇ) ಪರೀಕ್ಷೆಯಲ್ಲಿ ತೇಗ್ರದೆಯಾಗದವರ ಪಾಡಂತೂ ಮತ್ತೂ ಶೋಜನೀಯ  
ವಾಗಿರುವುದು. ದೇಶಭಾಷೆಯ ಮೂಲಕ ಬೋಧನೆ ನಡೆಯುತ್ತಿರುವ ದೇಶಗಳಲ್ಲಿ  
ನಿರೂಪಿಸಿರುತ್ತಿದ್ದೀರುವುದು ಇಂತಹ ರಂತೆ ತೇಗ್ರದೆಯಾಗಿರುವ ಪರಭಾಷಾಶರಣ  
ವಾದ ನವ್ಯದೇಶದ ಪರೀಕ್ಷೆಯಲ್ಲಿ ಸೇಕದಾ ೧೦—೪೦ ರಷ್ಟು ಮಂದಿ ತೇಗ್ರದೆ

ತರು ಸರಾಸರಿ ೫೦ ವರುವಗಳಕಾಲ ಬಡುಕುತ್ತಿರುವಲ್ಲಿ ನಮ್ಮೆದೇಶದ ವಿದ್ಯಾವಂತ ರಾದರೋ, ೪೦ ಸೆಯ ವಯಸ್ಸು ಬರುವವರಿಗೆ ಬಡುಕಿರುವದೂ ಅಪ್ಪಾರ್ಥಿವಾಗುತ್ತ ಬರುತ್ತದೆ. ಹಲವರು ವಿದ್ಯಾವಂತರು ವಿದ್ಯಾರ್ಥಿದೆಸಿಯಲ್ಲಿದ್ದಾಗ ಅನುಭವಿಸಿದ ಬುದ್ಧಿಕೀರ್ತಕಾರ್ಯಕ್ರಿಕಗಳಿಂದ ಬಡುಕಿರುವವರಿಗೂ ದುರ್ಭಾಗಿದ್ದಕೊಂಡಿರುವರು. ಪೂರ್ವಕಾಲದ ಪಂಡಿತರ ದೇಹದಾಧ್ಯಾರ್ಥಕ್ಕೂ ಈಗಿನ ಕಾಲದ ವಿದ್ಯಾವಂತರ ತರಿರಿದಾಧ್ಯಾರ್ಥಕ್ಕೂ ಹೋಲಿಸಿ ನೋಡಿದರೆ ಈ ಅಂಶವು ಸ್ವಷ್ಟವಾಗುವುದು.

(೨) ಅನ್ನಭಾಷೆಯ ಮೂಲಕ ಬೋಧಿಸುವ ಈ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ವಾತ, ಕಷ್ಟವಾಗಿಲ್ಲ. ಉಪಾಧ್ಯಾಯಿರಿಗೂ ತೊಂದರೆಯಾಗುತ್ತಿರುವುದು. ಭಾಷೆಯನ್ನು ಕಲಿಯುವುದೂ ಬಂದು ತರದ ಸಾಮಧ್ಯವೆಂದೂ, ಇದು ಎಲ್ಲರಲ್ಲಿಯೂ ಇಲ್ಲವೆಂದೂ ಹುಂದಿಯೇ ಹೋಳಿದೆ. ಈ ಸಾಮಧ್ಯವಿಲ್ಲದ ಬೋಧಕರು ತಾವು ಹೋಳಿಕೊಡಬೇಕಾದ ವಿಷಯಕ್ಕಿಂತಲೂ ತಾವು ಉಪಯೋಗಿಸುವ ಭಾಷೆಯ ವಿಷಯವಾಗಿ ಹೆಚ್ಚು ಗಮನಿಸಿದ್ದಿರುವದರಿಂದ, ಅವರ ಬೋಧನಯು ಅನ್ವಯ ಸ್ವಾರಸ್ಥಾನಿಗೆ ಆಗಲಿ, ಪ್ರಯೋಜನಕಾರಿಯಾಗಿ ಆಗಲಿ ಇರುವುದಿಲ್ಲ.

(೩) ಪರಭಾಷೆಗಳ ಬೋಧನಯನ್ನು ಕೂರಿತು ವಿಚಾರವಹಿಸುವದಕ್ಕಾಗಿ ಇಂಗ್ಲೀಂಡ್‌ದೇಶದ ಸರಕಾರದವರು ನೇಮಿಸಿದ ಉಪಸಂಖ್ಯದವರು, ಪರಭಾಷೆಯನ್ನು ಕಲಿಯುವುದಕ್ಕಿಂತ ಮೊದಲು ಮಾತ್ರಭಾಷೆಯಲ್ಲಿ ಒಳೆಯ ಜ್ಞಾನವನ್ನು ಸಂಪಾದಿಸುವುದು ಪರವಾನಕ್ಕಿರುವೆಂದು ಸ್ವಷ್ಟವಾಗಿ ಹೋಳಿರುವರು. ನಮ್ಮೆದೇಶದ ವಿದ್ಯಾರ್ಥಿಗಳನ್ನು ನೋಡಿ. ಅನೇಕ ಪೂರ್ವಂತಗಳಲ್ಲಿ ಇಂಗ್ಲೀಂಡ್‌ಭಾಷೆಯನ್ನು ಕಲಿಯಲು ಪೂರಂಭಿಸುವ ವಿದ್ಯಾರ್ಥಿಗಳು ತಮ್ಮ ದೇಶಭಾಷೆಯನ್ನು ಏರಡಿ ಮೂರು ವರುವ ಗಳವರಿಗಾಡರೂ ಒಂದಿರುವುದಿಲ್ಲ. ಇನ್ನು ಸ್ವಲ್ಪಕಾಲದಲ್ಲಿ, ಈ ಸ್ತಾಪಣಿಸ್ತಿನ ಹುಡುಗ ಹುಡುಗಿಯಿರಿಗೆ ಅವರ ದೇಶಭಾಷೆಯಲ್ಲಿ ಎಷ್ಟುವರ್ಷಿತನ ಪಾಂಡಿತ್ಯವಿರುವುದೆಂದು ವರಣಿಸುವ ಅವಕ್ಕಿರೆ ಇಲ್ಲ, ಇಂತಹ ವಿದ್ಯಾರ್ಥಿಗಳು ಇಂಗ್ಲೀಂಡ್‌ಭಾಷೆಯನ್ನು ಕಲಿಯತ್ತೊಡಗಿದರೆಂದರೆ ಈ ಕಷ್ಟಕರವಾದ ಭಾಷೆಯನ್ನು ಕಲಿಯುವುದರಲ್ಲಿಯೇ ಅವಂಗೆ ಸಾಕಾಗಿ ಹೋಗುವುದು. ದೇಶಭಾಷೆಗಳಲ್ಲಿ ಅವರ ಜ್ಞಾನವು ಹೆಚ್ಚುವುದಕ್ಕೆ ಅನೇಕ ಪೂರ್ವಂತಗಳಲ್ಲಿ ಅವಕ್ಕಿರುವಾಗಲಿ, ಅವಕಾಶವಾಗಲಿ ಶ್ರೀತಾಂತ್ರಾಹಾನ ಗಳಿಗೆ ಇರುವುದಿಲ್ಲ.

(೪) ಪ್ರಪಂಚದ ಅನೇಕ ದೇಶಗಳಪೈಕಿ ಅನ್ನಭಾಷೆಯ ಮೂಲಕ ವಿದ್ಯಾಭ್ಯಾಸವಾಡಿಸುವ ಪದ್ಧತಿಯು ನಮ್ಮೆದೇಶದಲ್ಲಿ ವಾತ, ನೆಲೆಗೊಂಡಿರುವುದು. ಯಾಗೋರೋತ್ಸವಂಡದಲ್ಲಿ ಅನೇಕ ಶತಮಾನಗಳವರಿಗೂ ಅಪ್ಪಿಟ್ ಭಾಷೆಯನ್ನು ಕಲಿಯುವುದೇ ರೂಢಿಯಲ್ಲಿತ್ತು. ಮೇಲ್ತುರದ ವಿದ್ಯಾಭ್ಯಾಸವಾಡಬೇಕೆಂದಿರುವವರೆಲ್ಲಾ ಈ ಭಾಷೆಯನ್ನು ಅವಕ್ಕಿರುವಾಗಿ ಕಲಿಯಲೇ ಬೇಕಾಗಿತ್ತು. ಆದುದರಿಂದ ನಮ್ಮೆದೇಶದಲ್ಲಿ ನವೀನಜ್ಞಾನಭಾಂಡಾಗಾರವಾಗಿವು ಅಂಗ್ಲೀಯ ಭಾಷಾಪಾಂಡಿತ್ಯವನ್ನು ಪಡೆದಿರುವ ಕೆಲವರಿಗೆ ವಾತ, ಹೇಗೆ ಗೊತ್ತಾಗಿರುವುದೋ, ಹಾಗೆಯೇ ಜ್ಞಾನವು ಯಾಗೋರೋತ್ಸವಂಡದಲ್ಲಿಯೂ ಈ ಭಾಷೆಯನ್ನು ರಿಂತು ಕೆಲವರು ಸನ್ಯಾಸಿಗಳ ಪೊಲಾಗಿತ್ತು. ದೇಶಭಾಷೆಗಳಿಗೆ ಪ್ರಾರ್ಥನ್ಯ ಬರುವವರಿಗೂ ಇನ್ನಾಂತರಾನ್ನದಲ್ಲಿ ವಿದ್ಯಾಪ್ರಾಜ್ಯಾಪ್ತಿ ಹೆಚ್ಚಿಲಿಲ್ಲ. ಸ್ವಾಷ್ಟಿಂದ ದೇಶದಲ್ಲಿ ತತ್ವಶಾಸ್ತ್ರವನ್ನು ಸುವಾರುಗ್ರಾಹಿಸುತ್ತಿದ್ದರು. ಆದುವರಿಗೂ ಆ ದೇಶದಲ್ಲಿ ಹೆಸರುವಾಸಿಯಾದ ತತ್ವಶಾಸ್ತ್ರಜ್ಞನೊಬ್ಬಿನಾದರೂ ತಲೆಯಿತ್ತಲಿಲ್ಲ. ದೇಶಭಾಷೆಯ ಮೂಲಕ ಬೋಧನೆ ನಡೆಯುತ್ತ ಬಂದ ಮೇಲೆ ಹೆಸರುವಾಸಿಯಾದ ಹ್ಯಾಮಿಲ್ಟನ್, ರೀಡ್, ಹಂಬೋಲ್ಡ್ ಮುಂತಾದ ತತ್ವಶಾಸ್ತ್ರಜ್ಞರು ತಮ್ಮ ಪ್ರಾಂದಿಕ್ಯದಿಂದ ವಿದ್ಯಾಂಸಮಂಡಳಿಯನ್ನು ಮಂಗಳಗೊಳಿಸಿದರು. ಈಗೆ ಸುವಾರುಗ್ರಾಹಿತ್ತಿಂದಿಂದ ನಮ್ಮೆದೇಶದಲ್ಲಿ ನೋಡಿ, ನಮ್ಮೆದೇಶದಲ್ಲಿ ನೋಡಿ ಜಾರಾದೇಶಿಯಲ್ಲಿ ವಿದ್ಯಾಪ್ರಜಾರವು ವಿಶೇಷವಾಗಿರಲಿಲ್ಲ; ನೂತನ ನಾಗರಿಕತ್ವ ಹರಡಿರಲಿಲ್ಲ. ಅವರು ಇತರರ ಸಹಾಯವನ್ನು ಕೊಂಡಿ, ತಮ್ಮ ಬುದ್ಧಿ ವಂತರಾದಯಾವಕರನ್ನು ಕಷ್ಟಹಿನಿಸಿ ಹೊಸ ಕಿರಿಸಿ ಗ್ರಂಥಗಳನ್ನು ಬರಿಯಿಸಿದುರಲ್ಲದೆ, ತಮ್ಮ ದೇಶದ ವಿದ್ಯಾಶಾಲೆಗಳಲ್ಲಿ ಸ್ವಭಾಷೆಯಲ್ಲಿ ವಿದ್ಯಾಭ್ಯಾಸ ನಡೆಯುವಂತೆ ಏರ್ಪಡುವಾಡಿಕೊಂಡರು. ಇದರ ಘಳವನ್ನು ನೋಡಿ: ಈಗ ಯಾಗೋರೋಪಿನಲ್ಲಿ ಅರ್ಥಂತ ನಾಗರಿಕತ್ವಯನ್ನು ಪಡೆದಿರುವ ರಾಜ್ಯಗಳ ಶ್ರೀತಿಜ್ಞಾನಿ ಜಪಾನೀಯರೂ ಸಮಾನಸ್ಯಂಧರಾಗಿರುವರು. ಮತ್ತೊಂದು ಪ್ರಾರ್ಥಿ ನಾಗರಿಕತ್ವದ ಜಪಾನದೇಶವು ಈ ವಿಷಯದಲ್ಲಿ ಸಂಪಾದಿಸಿಕೊಂಡ ನೂತನ ನಾಗರಿಕತ್ವ, ನವೀನಜ್ಞಾನ ಕೋತ್ತಾಗ್ರಹ-ಇತ್ತ ಪ್ರಪಂಚದಲ್ಲಿ ಅರ್ಥಂತ ಪ್ರಸಿದ್ಧರೂ ಪ್ರಬಿಂಬಿಸಿರುತ್ತಾರೆ ಆದ ಅಂಗ್ಲೀಯರ ಸಹಾಯವನ್ನು ಪಡೆದಿರುವ ಭಾರತೀಯರಿಗೆ ಹೇಳಿಯಾದೇ ಹೋಗುವುದೇ?



(೧೦) ಅಂಗ್ಲಭಾಷೆಯನ್ನು ಕಲಿತು ದೊಡ್ಡ ಪರಿಸ್ಥಿಗಳನ್ನು ಮಹಡಿ ಕೈತುಂಬ ಸಂಬಳವನ್ನು ಪಡೆಯುತ್ತಿರುವ ಕೆಲವರನ್ನು ನೋಡಿಕೊಂಡು, ಅನ್ನ ಬಟ್ಟಿಗೆ ಸಾಲ ದನ್ನು ಸಂಬಳವನ್ನು ಪಡೆಯುತ್ತಿರುವ ಇತರ ಅಂಗ್ಲೀಯಭಾಷಾಭಾಷೆಗಳೂ ಕೂಡ “ಹಲಿಯನ್ನು ನೋಡಿ ನಂ ಬರಿಹಾಕಿಕೊಂಡಂತೆ” ದುಂದುವೆಚ್ಚಿಗಳಿಗೆ ಅವಕಾಶಕೊಳಿಸ್ತು ಸಾಲದಲ್ಲಿ ಬಿಡ್ಡ ತೊಳಿ ಬಳಲುತ್ತಿರುವುದು ಮತ್ತೊಂದು ದುರುಪಕರವಾದ ದುಷ್ಪಲವಾಗಿದೆ. ಅಂಗ್ಲೀಯ ವಿದ್ಯಾಭಾಷೆಯನ್ನು ಯಾತ್ರಿಂಜಿತ ಪಡೆದವರ ಸಂಸಾರ ನಿರ್ದ್ಯಾಹಿಕರು ಮಕ್ಕಳ ದೇಶಭಾಷೆಗಳಲ್ಲಿ ಜೆನಾಗಿ ವಿದ್ಯಾಭಾಷೆ ಸಂಬಳಿಸಿದೆ ಅಷ್ಟೇ ಸಂಬಳಗಳನ್ನು ಕರುತ್ತಿರುವವರ ಜೀವನಕ್ಕನು ಕ್ಷಮಿ ಇರುವ ತಾರತಮ್ಯಗಳನ್ನು ಎಚ್ಚರಿಕೆಯಿಂದಲೂ ನಿಷ್ಪತ್ತಿಪಾಠದಿಂದಲೂ ಪರಿಶೋಧಿಸಿನೋಂದಿರುತ್ತಿರುತ್ತಾರೆ ಅಂಥಾಷಾಖೆಯನ್ನು ನುಡಿಲವಾಗಿರುವುದು.

(೧೧) ಅಂಗ್ಲೀಯಭಾಷೆಗೆ ಇಗೆ ಉಂಟಾಗಿರುವ ಪ್ರಾರ್ಥನೆಗಳಿಂದ ನಮ್ಮ ವಿದ್ಯಾವಂತರಲ್ಲಿ ಆನೇಕಾನೇಕಂಗೆ ದೇಶಭಾಷಾಗ್ರಂಥಗಳಲ್ಲಿರುವ ಸ್ವಾರಸ್ಯವು ಗೊತ್ತಾಗದೆ, ಅತ್ಯಕ್ಷದ ಅಂಗ್ಲಭಾಷೆಯಲ್ಲಾದರೂ ಪಾಂಡಿತ್ಯವನ್ನು ಪಡೆದುಕೊಳ್ಳಲಾರದೆ ತ್ರಿಕಂಕ್ಯವಸ್ಥಾಯಲ್ಲಿರುವರು. ಒಂದು ಕಡೆ ದುಸ್ತರವಾದ ಪಾಶ್ಚಾತ್ಯವಿದ್ಯಾ ನಮುದ್ರ; ಮತ್ತೊಂದು ಕಡೆ ದುರ್ಗಮವಾದ ಪೌರ್ಣಾತ್ಮವಿದ್ಯಾವಿಷಿನಿ: ಈ ಎರಡರ ಮಧ್ಯದಲ್ಲಿ “ಎಡಬಿಡಂಗಿ” ಗಳಾಗಿ ಸಕ್ಕೆ ಕಂಗೆಟ್ಟಿ ಬಳಲಿ ಬೇಸತ್ತಿದ್ದ ನಮ್ಮ ದೇಶೀಯರಿಗೆ, ದೇಶವಾತಾಸಾಭಾಗ್ರಂಥಿಂದ ಈಚೇಂಡಿಗೆ ಸ್ವಾಭಾವಿಕಾನಜೀವ್ಯೋತಿಯು ತಲೆದೊರಿ ದಾರಿಯನ್ನು ತೊರಿಸುತ್ತಿರುವುದು ತುಫಿಸುಜೆಯಾಗಿರುವುದು.

(೧೨) ದೇಶಭಾಷೆಗಳ ಮೂಲಕ ಎಲ್ಲಾ ವಿದ್ಯಾಭಾಷೆಯನ್ನು ನಡೆಯುವ ಪದ್ಧತಿಯು ರೂಢಿಗೆ ಒಂದುದೇ ಆದರೆ, ನಾಣಿಷ್ಟು, ಶಿಪ್ಪ ಮುಂತಾದ ನಾನಾ ಕೆಲಿಗಳಿಗೆ ಸಂಬಂಧಪಟ್ಟ ಹಲವು ಗ್ರಂಥಗಳು ದೇಶಭಾಷೆಗಳಲ್ಲಿ ಮಟ್ಟೆಲು ಅವಕಾಶವಾಗುವುದು. ಅಂಥಪರಂಪರಾನಾಯಾಯದಂತೆ ಇಗೆ ಎಲ್ಲರೂ ಸರಕಾರದ ನೌಕರಿಯನ್ನೇ ಸಂಬಿಳಿಸಂದ್ರಾ ವಿದ್ಯಾಭಾಷೆಯಾದುವುದು ತಪ್ಪಿಹೊಗಿ, ಅನೇಕರು ಸ್ವಾವಲಂಬಿಗಳಾಗಿ ಪ್ರಸಿದ್ಧರಾದ ವಣಿಗ್ರರರಾಗಿಯೂ, ಶಿಪ್ಪನಿತಾರದರಾಗಿಯೂ, ಇನ್ನೂ ಅನೇಕ ಕಲಾಕೌನಿದರಂಗಾಗಿಯೂ ಆಗಲು ಅವಕಾಶ ಉಂಟಾಗಿ ನಮ್ಮ ದೇಶವೂ ಜಾಗತಿಕ ಯಾತ್ರೆಯೇ ಅಖಿಯ್ಯಾದಿಸ್ತಿಗೆ ಬರುವುದರಲ್ಲಿ ಸಂಶಯವಿಲ್ಲ.

ಈ ಸಂಧಭಾದ್ವಿಂಖಳ ನೇಯ ಇಸವಿಯಲ್ಲಿ ಮುಂಹಿಲು ಆಧಿಪತ್ಯದ ವಿದ್ಯಾಭಾಷೆ ಸಂಘದ (Board of Education) ಸಭ್ಯನಾಗಿದ್ದ ಕಂಢಲ್ ಜಾರ್ಜ್ ಎಂಬಾಟನಿಗೂ, ಅದೇ ಸಂಘದ ಅಧ್ಯಕ್ಷರಾದ ಪೆರಿ ಎಂಬವರಿಗೂ ಸಡೆದಿಂಹು ಸ್ವಾರಸ್ಯತರವಾದ ಪತ್ರವ್ಯವಹಾರದ ಬಂದು ಭಾಗವನ್ನು ಅನುವಾದಿಸುವುದು ಅತ್ಯಾವಶ್ಯಕವಾಗಿರುವುದು:—

“ದೇಶೀಯರಲ್ಲಿ ಅಂಗ್ಲೀಯಭಾಷೆಯನ್ನು ಹರಡಬೇಕೆಂದು ಮಹಡಿತ್ತಿರುವ ಈ ನಮ್ಮ ಪ್ರಯತ್ನಗಳಲ್ಲಿ, ನಾವು ಯಾರೋರ್ಪತ್ತ ಬಂಡದಲ್ಲಿ ೧೦೦ ವರುಷಗಳವರೆಗೆ ಅನುಭವಿಸಿದ ಕಷ್ಟ ಸುಖಗಳನ್ನು ಮರಿತೇ ಬಟ್ಟಿದೆನೆ. ಈ ಮೂರು ಶತಮಾನಗಳ ಕಾಲದಲ್ಲಿ ಲ್ಯಾಂಟ್ ಸಾಹಿತ್ಯೋಪಯೋಗಿಯಾದ ಭಾಷೆಯಾಗಿದ್ದರಿಂದ ಲೇ ಜ್ಞಾನವು ಈ ಭಾಷೆಯನ್ನಿಂತೆ ಕೆಲವರು ಮತ್ತಿಂಥರು ಕೆಲವೇ ಕೆಲವರು ಲ್ಯಾಂಟ್ ವಿದ್ಯಾಂಗರು—ಇವರ ಪಾಲಾಗಿತ್ತು. ಪರಭಾಷೆಯಾದ ಲ್ಯಾಂಟ್ ಪ್ರಸಿದ್ಧಿಗೆ ಪ್ರಾರ್ಥನೆಯನ್ನು ಕಡಿಮೆಮಹಡಿ ಯಾರೋರ್ಪಿಸಿ ಆಧುನಿಕಭಾಷೆಗಳಿಗೆ ಗಮನವನ್ನು ಕೊಟ್ಟ ಹೊರತು ಸಮುದಾಯದಲ್ಲಿ ವಿದ್ಯಾಭಾಷೆಯನೆಂಬ ಬೆಳಕು ತಲೆದೊರಲಿಲ್ಲ. ವಿದ್ಯಾಭಾಸಕ್ಕಾಗಿ ಲ್ಯಾಂಟ್ ಭಾಷೆಯೊಂದನ್ನೇ ಬಳಸಬೇಕೆಂಬ ನಿರ್ಣಯವು ಸಡಿಲವಾದ ಕೂಡಲೇ, ಪ್ರಧಾಗಳೂ ಪ್ರಜಿಗಳೂ, ಭಾಗ್ಯವಂತರಾದಬದನರೂ, ಪ್ರೇರಣೆ ಕಸಬುಗಾರರೂ—ಸರ್ವರೂ ವಿದ್ಯಾವಂತರಾಗಲು ಅವಕಾಶವುಂಟಾಗಿ ಯಾರೋರ್ಪತ್ತ ಬಂಡದಲ್ಲಿ ನಾಗರಿಕತೆಯು ರೂಢಮಾಲವಾಯಿತು. ಇಂತಹ ಅನುಭವವನ್ನು ಪಡೆದಿರುವ ನಾವು, ಇನ್ನು ಕಾಲವೂ ನಮಗೆ ಜೆನಾಗಿ ಉಂಟಾಗಿರುವ ಈ ಅನುಭವವನ್ನು ಮರಿತು, ಪರಕೀಯನಾದ ಅಂಗ್ಲೀಯಭಾಷೆಯ ಭಾರವನ್ನು ಈ ದೇಶೀಯರ ತಲೆಯಮೇಲೆ ಹೊರಿಸಿ, ನೀವು ಈ ಹೊರಿಯನ್ನು ಹೊತ್ತು ಕೊಂಡೇ ವಿದ್ಯಾಭಾಷದ ಫಲಗಳನ್ನು ಅನುಭವಿಸಬೇಕೆಂದು ಹೇಳುವುದು ಯಾವ ನಾಯಾಯಿ? ಹೀಗೆ ಮಹಡಿತ್ತದಕ್ಕೆ ಪ್ರತಿಯಾಗಿ, ದೇಶಭಾಷೆಗಳಿಗೆ ಉತ್ತೇಜನವನ್ನು ಕೊಟ್ಟಿ, ಅವು ಸಂಸ್ಕರಿತ, ಪಾಸಿ ಈ ಭಾಷೆಗಳಿಂದ ಬೇಕಾದ ಸಾಮಗ್ರಿಗಳನ್ನು ಪಡೆದು, ಅಭಿವೃದ್ಧಿಯಾಗಿ ಜನಸಮುದಾಯದಲ್ಲಿಲ್ಲ ವಿದ್ಯಾಭಾಷೆಯನ್ನು ಸುಲಭವಾಗಿ ಹರಡಲು ಅನುಕೂಲಿಸುವಂತೆ ಮಹಡಿವುದು ನಮ್ಮ ಪರಮ ಕರ್ತವ್ಯ.”

ಇಗೆ, ದೇಶಭಾಷೆಗಳ ಮೂಲಕವೇ ಎಲ್ಲಾಂಗಿಯು ವಿದ್ಯಾಭಾಷೆಯನ್ನೂ ಮಾಡಿಸಬೇಕೆಂಬ ವಿಷಯದಲ್ಲಿ, ಕೆಲವರು ವಿದ್ಯಾಂಗರೂ, ವಿದ್ಯಾಭಾಷಕವ್ಯಾಜ್ಞರೂ



ವನು ಹೇಳುವರೆಂಬುದನ್ನು ವಿಚಾರವಾಡಬೇಕಾಗಿದೆ. ಇಂಗ್ಲೆಂಡ್ ದೇಶದಿಂದ ಇಂಡಿಯಕ್ಕೆಬಂದು ಈ ದೇಶದಲ್ಲಿ ವಾಸಿಸುತ್ತಾ ಸಂಸ್ಕೃತಭಾಷೆಯಲ್ಲಿ ಅಥವಿ ಓಂಡಿ ಕ್ಷಮಣಿ ಸಂಪಾದಿಸಿ, ಈ ದೇಶೀಯರ ಸ್ಥಿತಿಗಳನ್ನು ಚೆನ್ನಾಗಿ ಪರಿಶೀಲಿಸಿದ್ದ ಹೊರೇಸ್ ವಿಲ್ಸನ್ ಎಂಬಾತನು ಹೀಗೆ ಹೇಳಿರುವನು:—

“ಇಂಗ್ಲೆಂಡ್ ಭಾಷೆಯ ಮೂಲಕವೇ ಇಂಡಿಯಾ ದೇಶೀಯರನ್ನು ವಿದ್ಯಾ ವಂತರನ್ನಾಗಿ ವಾದುವುದಕ್ಕಾಗುವುದಿಲ್ಲ. ನಮ್ಮ ಉದ್ದೇಶವು ಜ್ಯೋತಿಂಬಿನ ಭಾಷೆಗಳ ಮೂಲಕವೇ ಆಗಬೇಕಾಗಿದೆ. ....

..... ಇಂಗ್ಲೆಂಡಿನ ಹತ್ತಿಯಂಬಿಗಳನ್ನು ಈ ದೇಶಕ್ಕೆ ಆಮದು ವಾಹಿಕೊಳ್ಳಲು ತ್ವರಿತವಂತೆಯೇ ಇಂಗ್ಲೆಂಡ್ ಭಾಷೆಯನ್ನೂ ಈ ದೇಶಕ್ಕೆ ಆಮದು ವಾಹಿಕೊಳ್ಳಲು ಬಹುದೆಂದು ಆಲೋಚಿಸುವುದು ಶುದ್ಧಭರ್ಮೆಯಾಗಿಯೂ ಹೂಸ್ಯಾಸ್ಯಾಸದವಾಗಿಯೂ ಇದೆ. ದೇಶೀಯರು ವಾಜ್ಯಾಂಶವನ್ನು ಪಡೆದುಕೊಳ್ಳಬೇಕಾದರೆ ಆದು ಆವರಣೆಯಂತಹ ವಾಜ್ಯಾಂಶವಾಗಿರಬೇಕು. ವಿಷಯವೇನೋ ಯಾರೋಪ್ ಖಂಡದಿಂದ ಆಮದು ವಾಹಿಕೊಳ್ಳಲು ಆಗಿರಬಹುದು; ಆದರೆ ಆದು ದೇಶೀಯರಿಗೆ ಪರಿಚಿತವಾದ ವಿಷಯಗಳಿಂದನೇ ಬೆರಿತು, ಈ ದೇಶದ ರಜನಾವಾದ್ಯತಿಗಳಿಗನುಸಾರವಾಗಿ ನಿರ್ಣಯ ನಾಗಬೇಕು”

“ಬಹಳ ಕರಿನವಾಗಿಯೂ, ಭಾರತೀಯ ಭಾಷೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿಯೂ, ಇರುವ ಅಂಗ್ಲೀಯಭಾಷೆಯಿಂದ ಇಂಡಿಯಾದೇಶದಲ್ಲಿಲ್ಲ. ವಿದ್ಯಾ ಭಾಷ್ಯಾ ನಡೆಯುವುದು ಕೇವಲ ಅಸಂಖ್ಯಾ. ಆದನ್ನು ಹಲವರು ಕಲಿತರೂ, ದೇಶೀಯರಲ್ಲಿಗೂ ತಿಳಿದ ಭಾಷೆಯಾಗದೆ, ಅಲ್ಲವೂ ಭಾಗದ ಇನಿಗೆ ವಾತ್ರ ತಿಳಿದ ಭಾಷೆಯಾಗುವುದು.” \*

ಪ್ರಸಿದ್ಧವಾದ ಮರಾಠಿ-ಇಂಗ್ಲೆಂಡ್ ದಿಕ್ಕಾನ್ನೆ ರಿಂಬಂ ರಲ್ಲಿ ವರಚಿಸಿದ ಮೇಜರ್ ಕಾಂಟಿಯವರು—ಪ್ರಜಾಸಾರಥನ್ನುದಲ್ಲಿ ಅಂಗ್ಲೀಯ ಭಾಷೆಯಾಗಲಿ, ಸಂಸ್ಕೃತವಾಗಲಿ ಸದ್ದತ್ತ, ರಾಧಿಗೆ ಬರುವುದು ಅಸಂಖ್ಯ. ಇನ್

§ Page, 49 of the Report of the Board of Education, Bombay for 1847-48.

\* Wilson's History of British India, Vol. III. (1848 Edition.) Page 307.



14-A



Digitized by ROJA MUTIAH RESEARCH LIBRARY



Digitized by ROJA MUTHIAH RESEARCH LIBRARY